Specimen only- not valid for aplication IN UNIT LINKED PLANS, THE INVESTMENT RISK IN INVESTMENT PORTFOLIO IS BORNE BY THE POLICYHOLDER (APPLICABLE FOR ULIP POLICY) ಯುನಿಟ್ ಲಿಂಕ್ಡ್ ಯೋಜನೆಗಳಲ್ಲಿ, ಹೂಡಿಕೆಯಲ್ಲಿನ ಹೂಡಿಕೆಯ ಅಪಾಯಗಳನ್ನು ಪಾಲಿಸಿದಾರನು ಹೊರುತ್ತಾನೆ (ಯುಲಿಪ್ ಪಾಲಿಸಿಗೆ ಅನ್ನಯವಾಗುತ್ತದೆ) Ver 3.8 — For Existing Customer FOR OFFICE USE ONLY - ಕಥೇರಿ ಬಳಕೆಗಾಗಿ ಮಾತ Customer I.D ಕಕ್ಷಿಗಾರರ ಗುರುತು Policy no. ಪಾಲಿಸಿ ಸಂಖ್ಯೆ ಆಸ್ಥಿತ್ವದಲ್ಲಿ ನ ಗ್ರಾಹಕನಿಗಾಗಿ Proposal Number NNU ಪ್ರಸ್ಕಾವನೆ ಸಂಖ್ಯೆ For Bancassurance Channel Only ಬ್ಯಾಂಕಶುರೆನ್ಸ್ ಜ್ಯಾನಲ್ ಓನ್ಲಿ ಗಾಗಿ ಬ್ಯಾಂಕ್ ನ ಬ್ರ್ಯಾಂಚ್ ಕೋಡ್ Bank Branch Code ಬ್ಯಾಂಕ್ ಪಾಲುದಾರ Bank Partner Advisor Name ಸಲಹೆಗಾರನ ಹೆಸರು Life Insurance ಎಸ್೩ ಪ್ರಮಾಣಪತ್ರ ಸಂ ಗ್ರಾಹಕ ವಿಭಾಗ Customer Segment Advisor Number ಸಲಹೆಗಾರನ ಸಂಖೆ SECTOR Urban Rural Social NRI ಎನ್ಆರ್ಐ Product Name ಉತ್ಪನ್ನದ ಹೆಸರು ಗಾಮಿಣಾ ಕದೇಶ ಸಾಮಾಜಿಕ Unique Village Code ಅನನ್ನ ಗ್ರಾಮ ಕೋಡ್ PROPOSAL DEPOSIT DETAILS ಪ್ರಸ್ತಾವನೆ ಠೇವಣಿ ಮಾಹಿತಿಗಳು Voucher Number ವೋಚರ್ ಸಂಖ್ಯೆ Cheque/DD No. ಚೆಕ್/ಡಿಡಿ ಸಂ. Date assort ಸಿಬ್ಬಂದಿ ಹೆಚ್ಎನ್ಐ STAFF HNI 🗆 Amount ಮೊತ Drawn on ಈ ದಿನ ಡಾ ಮಾಡಲಾಗಿದೆ ಪ್ರಸ್ಕಾವನೆ ಅರ್ಜಿ **Proposal Form** The proposer should be satisfied with the details of the product(s) and must pay specific attention to the Key Features brochure of the product(s).

Receipt by the Company of the completed proposal and initial payment does not create any obligation on the part of the Company to underwrite the risk, and the Company shall not be liable until such time it has underwriten the risk and issued the policy.

Units shall be allocated on the day the proposal is completed and results into a policy by adjustment of application money towards premium. (Applicable For Ulip Policy)

The initial payment must accompany this proposal and may be paid by cash, crossed cheque or demand draft made payable to Aviva Life Insurance Account Proposal Number

"......" at the location of the Branch Office or in any other manner as may be approved by the Company.

In case of cash deposits, refunds (if any) will be made by cheque only.

If the proposer omits to give full and accurate information as required or misrepresents any information, the policy contract could be declared null and void.

Proof of age is mandatory.

Please counter sign on alterations/overwriting/link change, if any, made in the proposal form.

The advisor is not authorised to collect cash/bearer chaque that is meant for the company.

In the event the proposal is withdrawn by the proposer before issuance of the policy, the company shall refund the complete application money.

If a particular section is not applicable to you please write "NA" or "-" and proposal form has to be completely filled.

Advise shall contact you for the verification purposes, which is basis your Contactability.

NAW would be the later of date of credit / date of underwriting / date of verification, whichever is later.

Benefit illustration is an integral part of this application. This needs to be signed by the policyholder ಸೂಚನೆಗಳು ಉತ್ಪನ್ನ(ಗಳ) ವಿವರದೊಂದಿಗೆ ಪ್ರಸ್ತಾಪಕನ್ನು ತೃಪ್ತಿಯನ್ನು ಹೊಂದಬೇಕು ಮತ್ತು ಉತ್ಪನ್ನ(ಗಳ) ಪ್ರಮುಖ ಲಕ್ಷಣ ಕೈಪಿಡಿಗೆ ನಿರ್ದಿಷ್ಟ ಗಮನವನ್ನು ನೀಡಲೇಬೇಕು.
 ಮರ್ಣಾಗೊಂಡ ಪ್ರಸ್ತಾವನೆ ಮತ್ತು ಪ್ರಾರಂಭಿಕ ಪಾವತಿಯ ಕಂಪೆನಿ ಮೂಲಕದ ಪತ್ರಸ್ತೀಕಾರವು ಅಪಾಯವನ್ನು ಅಂಡರ್ ರೈಟ್ ಮಾಡಲು ಕಂಪೆನಿಯ ವತಿಯಿಂದ ಯಾವುದೇ ಬಾಧ್ಯತೆಯನ್ನು ಸೃಷ್ಟಿಸುವುದಿಲ್ಲ, ಮತ್ತು ಅಪಾಯವನ್ನು ಅಂಡರ್ ರಿಟ್ಟನ್ ಮಾಡಿದ ಮತ್ತು ಪಾಲಿಸಿಯನ್ನು ನೀಡಿದ ಅಂತಹ ಸಮಯದ ತನಕ ಕಂಪೆನಿ ಬಾಧ್ಯನ್ನವಾಗಿರುವುದಿಲ್ಲ.
 ಪ್ರಸ್ತಾವನೆ ಮಾರ್ಣಗೊಂಡ ದಿನದಂದು ಯುನಿಟ್ ಗಳನ್ನು ನಿಯೋಜಿಸಲಾಗುತ್ತದೆ ಮತ್ತು ಪ್ರೀಮಿಯಂ ಕಡೆಗೆ ಅಪ್ಪಿಕೇಶನ್ ಹಣದ ಸರಿಹೊಂದಿಕೆಯ ಮೂಲಕ ಇದು ಪಾಲಿಸಿಯಾಗಿ ಪರಿಣಮಿಸುತ್ತದೆ. (ಯುಲಿಪ್ ಪಾಲಿಸಿಗೆ ಅನ್ನಯವಾಗುತ್ತದೆ)
 ಪ್ರರಂಭಿಕ ಪಾವತಿಯು ಈ ಪ್ರಸ್ತಾವನೆಯ ಸಂಗಡದೊಂದಿಗೆ ಇರಬೇಕು ಮತ್ತು ಅವಿವಾ ರೈಫ್ ಇನ್ ಶೂರೆನ್ಸ್ಗೆ ಅತೌಂಟ್ ಪ್ರಸ್ತಾವನೆ ಸಂಖ್ಯೆ \_\_\_\_\_\_\_ಗೆ ಪಾವತಿಸಬಲ್ಲ ಕ್ಯಾಶ್, ಕ್ರಾಸ್ ಡ್ ಚೆಕ್ ಅಥವಾ ಡಿಮಾಂಡ್ ಡ್ರಾಫ್ಟ್ ಮೂಲಕ ಬ್ರ್ಯಾಂಚ್ ಕಚೇರಿಯ ಸ್ಥಳದಲ್ಲಿ ಅಥವಾ ಕಂಪೆನಿಯ ಮೂಲಕ ಅನುವೋದಿಕ ಇಕರೆ ಯಾವುದೇ ಮಾದರಿಯಲ್ಲಿ ಪಾವತಿಸಬಹುದಾಗಿದೆ. • ಕ್ಯಾಶ್ ಠೇವಣಿಯ ಸನ್ನಿವೇಶದಲ್ಲಿ, (ಯಾವುದೇ) ರೀಫಂಡ್ಗಳನ್ನು ಚೆಕ್ ಮೂಲಕ ಮಾತ್ರ ಮಾಡಲಾಗುತ್ತದೆ. 🎍 ಸಮಯದಿಂದ ಸಮಯಕ್ಕೆ ತಿದ್ದುಪಡಿಮಾಡಲಾದ, ವಿಮಾ ಕಾಯಿದೆ 1938 ರ ಸೆಕ್ಷನ್ 45ರ ಅನುಸಾರವಾಗಿ, ಕಂಪೆನಿಯು ಈ ಪ್ರಸ್ತಾವನೆಯನ್ನು ಅಂಡರ್ಲೈಟ್ ಮಾಡಲು ಸಕ್ರಿಯವಾಗಿಸಲು ಪ್ರಸ್ತಾಪಕನು ಪೂರ್ಣವಾದ ಮತ್ತು ನಿಖರವಾದ ಮಾಹಿತಿಯನ್ನು ನೀಡುವ ಆಗತ್ತವಿದೆ. • ಪ್ರಾಯದ ಮರಾವೆಯು ಕಡ್ಡಾಯವಾಗಿದೆ. ಪ್ರಸ್ತಾವನೆ ನಮೂನೆಯಲ್ಲಿ ಯಾವುದಾದರೂ, ಮಾರ್ಪಾಟು/ಓವರ್ರೈಟಿಂಗ್/ಇಂಕ್ ಬದಲಾವಣೆ ಇದ್ದರೆ ದಯವಿಟ್ಟು ಅದರ ಮೇಲೆ ಕೌಂಟರ್ ಸಹಿ ಮಾಡಿ.
 ಕಂಪೆನಿಗೆ ಮಾತ್ರ ಮೀಸಲಾದ ಕ್ವಾಶ್/ಭಾರಕ ಚೆಕ್ ಆನ್ನು ಸಂಗ್ರಹಿಸಲು ಸಲಹೆಗಾರ ಆಧಿಕೃತಿಗೊಂಡಿಲ್ಲ.
 ಪರಿಸಿದು ನೀಡಿದು ಮಧ್ಯ ಪ್ರಸ್ತಾವಕನ ಮೂರಕ ಹಿಂತಡದ ಸಂದರ್ಭದಲ್ಲಿ, ಅನ್ನಮಾಗುವುದಾದಕೆ, ಪ್ರಸ್ತಾತಕನ ವೈದ್ಯಕೀದ ಪೆರೀಕ್ಷೆ ಮೇಲೆ ವುದಿಸಿದ ಸಿರ್ಜಿಗಳನ್ನು ಕಳೆದ ಮೇಲೆ ಕಂಪೊದು ಅಕ್ಷಿಕೇಶ್ ಹಣಮ್ಮ ರೀಫಂಡ್ ಮಾಡಿತ್ರದೆ.
 ಒಚಿದು ನಿರ್ದಿಷ್ಟ ವಿಭಾಗವು ನಿಮಗೆ ಅನ್ವಯವಾಗದಿದ್ದರೆ "ಎನ್ಎ" ಎಂದು ಬರೆಯಿರಿ ಅಥವಾ "\_" ಎಂದು ಬರೆಯಿರಿ ಮತ್ತು ಪ್ರಸ್ತಾವನೆ ನಮೂನೆಯನ್ನು ಸಂಪೂರ್ಣವಾಗಿ ಭರ್ತಿಮಾಡಬೇಕು. ಪರಿಶೀಲನಾ ಉದ್ಯೇಶಗಳಿಗಾಗಿ ಅವಿವಾ ನಿಮ್ಮನ್ನು ಸಂಪರ್ಕಿಸುತ್ತದೆ, ಇದು ನಿಮ್ಮ ಕಾಂಟಾಕ್ಟೆ ಬೆಲಿಟಿಯನ್ನು ಆಧರಿಸಿದೆ. ಎನ್ಎವಿಯು ಕ್ರೆಡಿಟ್ ನ ದಿನಾಂಕ/ ಅಂಡರ್ ರೈಟಿಂಗ್ ದಿನಾಂಕ/ ಪರಿಶೀಲನಾ ದಿನಾಂಕ, ಇವುಗಳಲ್ಲಿ ಯಾವುದು ನಂತದ್ದೋ, ಆ ದಿನಾಂಕದ್ದಾಗಿರುತ್ತದೆ. ಪ್ರಯೋಜನ ನಿರೂಪಣೆಯು ಈ ಅಪ್ಲಿ ಕೇಶನ್ ನ ಒಂದು ಅವಿಭಾಜ್ಯ ಅಂಗವಾಗಿದೆ. ಇದಕ್ಕೆ ಪಾಲಿಸಿದಾರನು ಸಹಿಯನ್ನು ಮಾಡುವ ಅಗತ್ಯವಿದೆ. Please complete in CAPITAL LETTERS) 1. Details of the Life Assured ■ Life Assured same as Proposer ಜೀವ ವಿಮೆದಾರ ಜೀವ ವಿಮೆದಾರರು ಮತ್ತು ಪ್ರಸ್ತಾಪಕರು ಒಬ್ಬರೇ (ದೊಡ್ಡ, ಸ್ಪಷ್ಟ ಆಕ್ಟರಗಳಲ್ಲಿ ಬರೆಯಿರಿ) Full Name: THIS IS HOW YOUR NAME WILL APPEAR ON THE POLICY CERTIFICATE. PLEASE LEAVE A SPACE BETWEEN EACH PART OF THE NAME. ಪೂರ್ಣ ಹೆಸರು ಪಾಲಿಸಿ ಪ್ರಮಾಣಪತ್ರದಲ್ಲಿ ನಿಮ್ಮ ಹೆಸರು ಈ ರೀತಿಯಲ್ಲಿ ಗೋಚರವಾಗುತ್ತದೆ. ಹೆಸರಿನ ಪ್ರತೀ ಭಾಗದ ನಡುವೆ ಒಂದು ಖಾಲಿ ಜಾಗವನ್ನು ದಯವಿಟ್ಟು ನೀಡಿ. Title: Mr. / Mrs. / Ms. / Dr. First Name ಮೊದಲ ಹೆಸರು ಶೀರ್ಷಿಕೆ : ಶ್ರೀ. / ಶ್ರೀಮತಿ. / ಮಿಸ್. /ಡಾ. Middle Name ಮಧ್ಯದ ಹೆಸರು Affix Photo Surname ಕುಲನಾಮ ಫೋಟೋ ಹಚ್ಚಿ 1.2 Maiden Name (in case of married female life to be insured) ಪ್ರಥಮ ಹೆಸರು (ವಿವಾಹಿತ ಸ್ತ್ರೀಯ ದೃಷ್ಟಾಂತದಲ್ಲಿ ಜೀವ ವಿಮೆ ಹೊಂದಬೇಕಾದ ವ್ಯಕ್ತಿ) Title: Ms. / Dr. ಹೀಡ : ಶ್ರೀ / ಶ್ರಿಮಹಿ. / ಮಿಡ. /ಡಾ. First Name ಮೊದಲ ಹೆಸರು Middle Name ಮಧ್ಯದ ಹೆಸರು 1.3 Father's Name Title: Mr. / Dr. ಹೀಣೆ :ಕ್ರೀ/ಕ್ಷಿಮೆಸಿ / ವಿಸ್./ಡ. First Name ಮೊದಲ ಹೆಸರು Middle Name ಮಧ್ಯದ ಹೆಸರು Sumame ಕುಲನಾಮ 1.7 No. of Children Male Unmarried Married 1.4 Date of Birth ಜನನ ದಿನಾಂಕ 1.5 Gender 1.6 Marttal 2 3 ಒಟ್ಟು ಮಕ್ಕಳು Status Female Widow(er) Divorced Greater than 3 NA ವೈವಾಹಿಕ ಸ್ಥಿತಿ ವೈವಾಹಿಕ ಸ್ಥಿತಿ ವಿಚ್ಛೇದಿತ ಮಹಿಳ Date ದಿನಾಂಕ Month ತಿಂಗಳು Year ವರ್ಷ 3 ಕ್ಕಿಂತ ಹೆಚ್ಚು

Person of Indian Orlain<sup>1</sup>

ರಾಷ್ಟ್ರೀಯತೆಯನ್ನು ಸೂಚಿಸಿ

<sup>1</sup>Specify Nationality

ಭಾರತದಲ್ಲಿ ವಾಸಿಸುತ್ತಿರುವ

<sup>1</sup>Specify Country of residence

ವಾಸಿಸುತ್ತಿರುವ ದೇಶವನ್ನು ಸೂಚಿಸಿ

Foreign National

ಭಾರತೀಯ ಮೂಲದ ವ್ಯಕ್ತಿ

Not Residing in India<sup>1</sup>

ಭಾರತದಲ್ಲಿ ವಾಸವಿಲ್ಪದ

Indian

ಬಾರತೀಯ

Residing in India

ಭಾರತದಲ್ಲಿ ವಾಸಿಸುತ್ತಿರುವ

1.8 Nationality

ರಾಷ್ಟ್ರೀಯತೆ

ನಿವಾಸ ಸ್ಥಿತಿ

1.9 Residential Status

<sup>1</sup> f you are an Indian or a Person of Indian Origin, not residing in India, please fill the NRI questionnaire.

.10 Communication Address ಸಂವಹನ ವಿಳಾಸ		Щ	Resider ಮನೆ	nce		ļ.		rmane ಯಂ	ent		į.		ffice ಛೇರಿ													
11 Current Residential Addr	<b>ess</b>									E A SI							T OF	THE	ADI	DRES	3 <b>S</b> )					
ಪ್ರಸ್ತುತ ವಸತಿ ವಿಳಾಸ		ı		TI.	п		( 2)	ಳಾಸದ ತ	ಪ್ರತೀಭಾ	ಗದ ನರ '	ತುವ ದ '	ಯವಿಟ್ಟ	్టిటంగ	জ সূ	್ಷಣಾಜ	) (න	ı			ı		ı	1		11	1
Address (Please include c/o,s/o,w/o,d/	/o				L,	L		LL_L			L.	L_L	L				L,	L.		L			L	L	L	
h/o,f/o wherever necessary)	<b>-</b> ,																		ĺ							
ವಿಳಾಸ									i					_									Ī	Ī	_ i	
(ಎಲೆಲ್ಲಾ ಅಗತ್ಯವಿದಯೋ ಅಲ್ಲಿ	$\vdash$	_		-		H					<u> </u>		L				Ļ.	_	_			_	+			
ಸಿ/ಒ,ಡಬ್ಲ್ಯೂ/ಒ,ಡಿ/ಒ,ಹೆಚ್/ ಒ,ಎಫ್/ಒ ಅನ್ನು ದಯವಿಟ್ಟು ಸೇರಿಸಿ)					L	L					L	L_L	[				L,	<u></u>			<u> </u>	<u></u>				
25 25 6	Landr ಸ್ಕಾಂಡ್ ವ			2			1	l f					1	- 1					in C ಟ್ ಕೊ	9 13/9		ſ	1		F	1
	್ಯಾಂಡಾ ಮ -	NO C		J.—	<u> </u>	<u></u>	_								<u> </u>		_		JIU Doe	(W	<u> </u>					
City/Village ನಗರ/ಹಳ್ಳಿ							D	istrict	ತಾಲೂಕು							82		State	ರಾಜಿ	ś						-
Phone ದೂರವಾಣಿ	ĺ		Ĭ	Î		Ĭ		Ì	Ĭ	Ï	Î				Мо	bile	Ì		Ĩ	Î		Ĭ	Ĭ	Î	Ī	Ĭ
	-	STE	) Code ಎ	ಸ್ಟಡಿ	ಕೋಡ	 5°	Ph	one N	L 0. ದೂರ	_	ంబి			ವೆ	ೂಬೈಲ	·6	_	10 50	G G		-	-	-		1865	5000
you are an Indian or a Perso ಪ್ರ ಭಾರತೀಯನಾಗಿದ್ದರೆ ಅಥವಾ ಭಾ		ಮೂಲ	ದ ವ್ಯಕ್ತಿಯ	ಾಗಿದ್ದ ರೆ	, భార	<b>ರತದಲ್ಲಿ</b>	ವಾಸಿ	ಸುತ್ತಿಲ್ಲ ಕ	ವಾಗಿದ್ದರೆ.	, ಎನ್ಆ	ರ್ಐ ಕ	್ರಶ್ನಾವ <b>ಳಿ</b>	ಯನ್ನು									120				
2 Permanent Address	É	(IF D	IFFERE	NT FR	OM C	URR	ENT	RESID	ENTIA	L ADDI	RESS	ಖಾಂ	ಯಂ ವಿ	ಳಾಸ	ಪ್ರಸ್ತು	ತ ಪಾ	ಸದ 8 '	)ಳಾಸಕ್ಕ ı	್ಟಂತ ಕ	)ಭಿನ್ನಪ '	ಾಗಿದ್ದ 1	ပီ ၊	ř	Ŷ	ñ	ñ
Address (Please include c/o.s/o.w/o.d.	1/o		_								L			Q!?						8						
h/o,f/o wherever necessary)			f		ar I		ſ	1	ſ		1		1			ſ	100	1	Ì	ř	Î	1		Ĭ	Ī	
ವಿಳಾಸ		-		+		-			_	-	$\vdash$		-	-				$\vdash$	_	-	-	-	-  -	_  _		
(ಎಲೆಲ್ಲಾ ಅಗತ್ಯವಿದೆಯೋ ಅಲ್ಲಿ		H		_	$\vdash$	F	<u> </u>	ЫŁ			L	<u> </u>	ļ	_	<u> </u>	<u></u>	<u></u>	L	$\vdash$	_	L	L	-	_ ļ		<u>-</u>  -
ಸಿ/ಒ,ಡಬ್ಲ್ವ್ಯೂ/ಒ,ಡಿ/ಒ,ಹೆಚ್/						L					L							L	L			L				
ಒ,ಎಫ್/ಒ ಅನ್ನು ದಯವಿಟ್ಟು ಸೇರಿಸಿ)	Landi					1		Ī			1		Ī	-	1	1			Pin C		1	1			Ī	
	ಲ್ಯಾಂಡ್ ವ 	ಬರ್ಕ್ ೯				Щ.		-	L	_	$\vdash$	L	!	- 0	<u> </u>	<u> </u>	<u>_</u>		ಪನ್ ಕೆ	ೀಡ್	_		-, -	_,L		
City/Village ನಗರ/ಹಳ್ಳಿ								District	ತಾಲೂಕ	5						-		State	್ರ ರಾಣ	ಸ್ಯ						2
Phone ದೂರವಾಣಿ		Ĭ	Ĭ	Ï	Ĭ	ì i	T	1 1	ľ		Ī	1			Мо	bile		Î	Ĩ	ř	Ī	1	ľ	Ĩ	Ĩ	- 1
	5 3	eti	Code a		7007	. L	D	hono N	ا جاما	L	چي م			ವೆ	ೊಬೈೕ						_	d				
		311	7 COG9 6	) AT ES CO.	ಕ್ಕೂರ	.8"	-	none iv	I <b>G.</b> 6590	ರವಾಣಿ ಸ	າດລາ															
Educational Qualification		Post	Graduat	e	Gra	aduat	e		Di	ploma	8	128	n Pas	s		Bel	low 1	2th		Othe	rs (S	peci	fv)			
ಶೈಕ್ಷಣಿಕ ಅಹ&ತೆ	1. 18	ಸ್ನಾತಕೋ			ಸ್ಥಾ	ತಕ ಪರ	<b>ವ</b> ವಿ	_		್ಲೋಮಾ	-	1238	द्दू शात्रु ह			100 T/40 G	ೇ ಕಕ್ಷೆಯ		ш		(ಹೆಸರಿಸಿ		,,_			
೦ccupation		Salar	ied			sines				Self-e		red			Stu	dent										
ಉದ್ಯೋಗ	- CA	ನಡನಾಹಿತ								ನ –ಉ	ನೂ.ಗಿ															
		112	andra.		٦	ನಹಾರ 				ಸ್ವ-ಉ					ವಿದ್ಯ Oth	0	Sner	ifiA								
వి	<b>lf stu</b> ದ್ಯಾರ್ಥಿಯ	ಮನೆವ dent ಯಾಗಿದ್ದ	(a) Cour ರೆ ಪ್ರಸ್ತುನ	ತವಾಗಿ ಅ	Rei ನಿವ್ಮ sent ಅಭ್ಯಾಸ	tired/i ೃತ್ತ/ಪಿಂ ly pur i ಮಾಡ	Pensi ಂಚಣಿದ suing ತುತ್ತಿರು	oner ಖರ L ವಕೋ	ಸ್ ೯	Ag	gricult ਖ਼ਵ	(b) Na	me o ಸ್ಥೆಂಯ ತ		Oth ಇਤਾ stitutio	<b>ers (</b> ඊ (ස්	Spec ಸರಿಸಿ)			Durat ಕೋಸ್			urse			
ವಿಗ 15 For Juvenile life: Number ಜಯಣ್ಣ ಚೀವನಣ್ಣಗ	lf stu ದ್ಯಾರ್ಥಿಯ r of Sil	ಮನೆವ ident ಯಾಗಿದ್ದ blinge	ಾರ್ತೆ (a) Cour ರೆ ಪ್ರಸ್ತುಂ	ತವಾಗಿ ಅ	Rei ನಿವ್ಯ senti ಅಭ್ಯಾಸ	lired/l ಪ್ರತ್ಯ/ಪೀ ly pur ಚ ಮಾಣ	Pensi ១៩៩៦ rsuing សತ್ತಿರು	oner ವರ   ವ ಕೋ.		Ag	gricult હત્વ	(b) <b>Na</b> ಸಂಸ	ೈಯ ಕ	ಹೆಸರು	Oth ಇडर stitutio	ers ( ử (ಹೆಸ on	ಸರಿಸಿ)			ಕೋಸ್	೯ನ ಅ		urse			
ವೀ 15 For Juvenile life: Number	lf stu ದ್ಯಾರ್ಥಿಯ r of Sil Sibling	ಮನೆವ dent ಯಾಗಿದ್ದ blings	ಾರ್ತೆ (a) Cour ರೆ ಪ್ರಸ್ತುಂ	ತವಾಗಿ ಅ	Rei ನಿವ್ಯ senti ಅಭ್ಯಾಸ	lired/l ಪ್ರತ್ಯ/ಪೀ ly pur ಚ ಮಾಣ	Pensi ១៥នៅជ rsuing ស់ទ្វិយ . Sibl	oner ವರ   ವ ಕೋ.		Ag	gricult હત્વ	(b) <b>Na</b> ಸಂಸ	ೈಯ ಕ Sib	ಹೆಸರು	Oth ਕੁਤਰ stitutio	ers ( ử (ಹೆಸ on	ಸರಿಸಿ)			ಕೋಸ್	೯ನ ಅ		urse			
ರಿ: 15 For Juvenile life: Number ಹರುಣ್ಣ ಜೀರನಣ್ಣಗ Total Sum Assured (Rs) (ವಿಮೆ ಮಾಡಿದ ಒಟ್ಟು ಮೊತ್ತ ರೂ. ಗಳಲ್ಲಿ /ork details of life to be 6 Exact Nature of Duties (G ಕರ್ತವೃಗಳ ನಿಖರವಾದ ಸ್ವರೂಪ ವಿ	if stu ದ್ಯಾರ್ಥಿಯ r of Sill Sibling ಹಿಡಮಟ್ಟರ Insure	ಮನೆವ ident imnhದ್ದ blinge g 1 sad escrip	ಾರ್ತೆ (a) Cour ರೆ ಪ್ರಸ್ತು ತಿ ಚಿವ ವಿಮೆ tion e.g	ಹೊಂದ j: <b>Trad</b>	Rei ನಿವ್ಯ senti ಅಭ್ಯಾಸ ಮವ ವೃ	lired/l ujeg/ಪಿಂ ly pur i ಮಾಂ ಪ್ರಕ್ತಿಯ In Fo	Pensi ಂಚಣಿದ suing ತುತ್ತಿರು . Sibl ಒಡಹು ಕೆಲಸದ od G	oner pot display ding 2 . ling 2 . lyddado display rain / T	ತಿಗಳು Textile	Aو غرام s, Driv	gricult धर ,	(b) Na ਸ਼ਹਾਸ axi / I	ൂ്ಯ ദ Sit ംദ	ಹೆಸರು plinç ಕಹುಟ್ಟ	Oth खडर stitutio	ers ( ් (ස් on	ಸರಿಸಿ)			ಕೋಸ್	೯ನ ಅ		urse			
15 For Juvenile life: Number ಹರಣ್ಣ ಜೀವನಜ್ಞಾಗಿ Total Sum Assured (Rs) (ವಿಮೆ ಮಾಡಿದ ಒಟ್ಟು ಮೊತ್ತ ರೂ. ಗಳಲ್ಲಿ fork details of life to be 6 Exact Nature of Dutles (G ಕರ್ತವ್ಯಗಳ ನಿಖರವಾದ ಸ್ವರೂಪ ವಿ 7 Your Designation 8 Is your occupation assoc If yes, please give details	if stu ದ್ಯಾರ್ಥಿಯ r of Sill Sibline Sibline Insure ilve De ಎವರಣೆಯ	ಮನೆವ dent ಯಾಗಿದ್ದ bling g 1 scrip sscrip ಮನ್ನು ನಿ	oತೆ೯ (a) Cour ರೆ ಪ್ರಸ್ತುಂ ತಿ  ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕ	ಹೊಂದ : Trad : etan	Rei शेड्य शेड्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक शिक शिक शिक शिक शिक शिक शिक शिक	tired/i je_j/&vent tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tida tidano tida tidano tida tida tida tida tida tida tida tida	Pensia petrial	oner spot  ing 2 .  ugstato  assume the control  grain / "  grain / "  grain / "  grain / "	ತಿಗಳು Textile ಾರ, ಟ್ಯಾ I facto	Ag غيا غيا چي پي پي پي پي پي پي پي پي پي پي پي پي پي	ding l	(b) Na xox [axi / i xega c	Sil ಒಡ Busir ಶೆಫ್ತಿನ	ಕೆಸರು Dlinç ness ವ್ಯವಣ	Oth radio	ers ( ರೆ (ಹೆ. ರೆ (ಹೆ. ರಾಗ	ond ರ	Expo	etc.)	ಕೋಸ್ c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	
5 For Juvenile life: Number  স্বৰ্গন্ধ প্ৰক্ৰমন্ত্ৰী Total Sum Assured (Rs) (Dক ক্ৰমন্তৰ মেনু কৰু ক. দেপ্তু  ork details of life to be 6 Exact Nature of Duties (G বৰ্ভনৱুদ্ধ নি ১৯০কোন মুক্তন্ত এ 7 Your Designation 8 Is your occupation assoc If yes, please give details  own অ্বান্ত নি মিন্তন্ত্ৰ, ভ্ৰম্মকজা	if stu ದ್ಯಾರ್ಥಿಯ r of Sill Sibling ಹಿಡಪಟ್ಟರ linsure iive De ನಿವರಣೆಯ ಪಡೆಕಾರಿ ಪಡೆಕಾರಿ	ಮನೆವ dent ಯಾಗಿದ್ದ bling g 1 scrip sscrip ಮನ್ನು ನಿ	oತೆ೯ (a) Cour ರೆ ಪ್ರಸ್ತುಂ ತಿ  ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕ	ಹೊಂದ : Trad : etan	Rei शेड्य शेड्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक शिक शिक शिक शिक शिक शिक शिक शिक	tired/i je_j/&vent tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tida tidano tida tidano tida tida tida tida tida tida tida tida	Pensia petrial	oner spot  ing 2 .  ugstato  assume the control  grain / "  grain / "  grain / "  grain / "	ತಿಗಳು Textile ಾರ, ಟ್ಯಾ I facto	Ag غيا غيا چي پي پي پي پي پي پي پي پي پي پي پي پي پي	ding l	(b) Na xox [axi / i xega c	Sil ಒಡ Busir ಶೆಫ್ತಿನ	ಕೆಸರು Dlinç ness ವ್ಯವಣ	Oth radio	ers ( ರೆ (ಹೆ. ರೆ (ಹೆ. ರಾಗ	ond ರ	Expo	etc.)	ಕೋಸ್ c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	্'থ্য ত্থ
5 For Juvenile life: Number ಸಾರಣ್ಣ ಜೀವನಣ್ಣಗೆ Total Sum Assured (Rs) (ದಿಮೆ ಮಾಡಿದ ಒಟ್ಟು ವೆಂತ್ರ ರಂ. ಗಳಲ್ಲಿ ork details of life to be a second t	If stu  Language  Tof Sill  Sibling  Language  Insure  Live De  Lated v  Language  Lan	ಮನೆವ dent ಯಾಗಿದ್ದ bling g 1 scrip sscrip ಮನ್ನು ನಿ	oತೆ೯ (a) Cour ರೆ ಪ್ರಸ್ತುಂ ತಿ  ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕ	ಹೊಂದ : Trad : etan	Rei शेड्य शेड्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक शिक शिक शिक शिक शिक शिक शिक शिक	tired/i je_j/&vent tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tida tidano tida tidano tida tida tida tida tida tida tida tida	Pensia petrial	oner spot  ing 2 .  ugstato  assume the control  grain / "  grain / "  grain / "  grain / "	ತಿಗಳು Textile ಾರ, ಟ್ಯಾ I facto	Ag غيا غيا چي پي پي پي پي پي پي پي پي پي پي پي پي پي	ding l	(b) Na xox [axi / i xega c	Sil ಒಡ Busir ಶೆಫ್ತಿನ	ಕೆಸರು Dlinç ness ವ್ಯವಣ	Oth radio	ers ( ರೆ (ಹೆ. ರೆ (ಹೆ. ರಾಗ	ond ರ	Expo	etc.)	ಕೋಸ್ c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	্ৰ
5 For Juvenile life: Number ಹರಣ್ಣ ಜೀವನಹ್ನಾಗಿ Total Sum Assured (Rs) (ದಿಮೆ ಮಾಡಿದ ಒಬ್ಬ ಮೊತ್ತ ರೂ. ಗಳಲ್ಲಿ ork detalls of life to be li	If stu  Language  Tof Sill  Sibling  Language  Insure  Live De  Lated v  Language  Lan	ಮನೆವ dent ಯಾಗಿದ್ದ bling g 1 scrip sscrip ಮನ್ನು ನಿ	oತೆ೯ (a) Cour ರೆ ಪ್ರಸ್ತುಂ ತಿ  ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕ	ಹೊಂದ : Trad : etan	Rei शेड्य शेड्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक शिक शिक शिक शिक शिक शिक शिक शिक	tired/i je_j/&vent tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tida tidano tida tidano tida tida tida tida tida tida tida tida	Pensia petrial	oner spot  ing 2 .  ugstato  assume the control  grain / "  grain / "  grain / "  grain / "	ತಿಗಳು Textile ಾರ, ಟ್ಯಾ I facto	Ag غيا غيا چي پي پي پي پي پي پي پي پي پي پي پي پي پي	ding l	(b) Na xox [axi / i xega c	Sil ಒಡ Busir ಶೆಫ್ತಿನ	ಕೆಸರು Dlinç ness ವ್ಯವಣ	Oth radio	ers ( ರೆ (ಹೆ. ರೆ (ಹೆ. ರಾಗ	ond ರ	Expo	etc.)	ಕೋಸ್ c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	
5 For Juvenile life: Number ಹರುಣ್ಣ ಜೀವನಣ್ಣಗಿ Total Sum Assured (Rs) (ದಿಮೆ ಮಾಡಿದ ಒಟ್ಟು ವೆಂತ್ರ ರಂ. ಗಳಲ್ಲಿ) ork details of life to be sexact Nature of Duties (G ಕರ್ತವ್ಯಗಳ ನಿಖರವಾದ ಸ್ವರೂಪ ವಿ. Your Designation Is your occupation associty yes, please give details ಯಾವುದೇ ನಿರ್ದಿಷ್ಟ ಅಪಾಯು	If stu  Language  Tof Sill  Sibling  Language  Insure  Live De  Lated v  Language  Lan	ಮನೆವ dent ಯಾಗಿದ್ದ bling g 1 scrip sscrip ಮನ್ನು ನಿ	oತೆ೯ (a) Cour ರೆ ಪ್ರಸ್ತುಂ ತಿ  ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕ	ಹೊಂದ : Trad : etan	Rei शेड्य शेड्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक शिक शिक शिक शिक शिक शिक शिक शिक	tired/i je_j/&vent tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tida tidano tida tidano tida tida tida tida tida tida tida tida	Pensia petrial	oner spot  ing 2 .  ugstato  assume the control  grain / "  grain / "  grain / "  grain / "	ತಿಗಳು Textile ಾರ, ಟ್ಯಾ I facto	Ag غيا غيا چي پي پي پي پي پي پي پي پي پي پي پي پي پي	ding l	(b) Na xox [axi / i xega c	Sil ಒಡ Busir ಶೆಫ್ತಿನ	ಕೆಸರು Dlinç ness ವ್ಯವಣ	Oth radio	ers ( ರೆ (ಹೆ. ರೆ (ಹೆ. ರಾಗ	ond ರ	Expo	etc.)	ಕೋಸ್ c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	
5 For Juvenile life: Number ಹರಣ್ಣ ಜೀವನಣ್ಣಗಿ Total Sum Assured (Rs) (ದಿಮೆ ಮಾಡಿದ ಒಟ್ಟು ವೆಂತ್ರ ರಂ. ಗಳಲ್ಲಿ ork details of life to be li	If stu  conjugation  r of Sill  Sibling  linearity  linearity  sill  city  cit	ಮನೆವ dent ಯಾಗಿದ್ದ g 1 ed ಜಿ. ed ಜಿ. ed ಜಿ. ed ಜಿ. ed ಜಿ.	oತೆ೯ (a) Cour ರೆ ಪ್ರಸ್ತುಂ ತಿ  ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕ	ಹೊಂದ : Trad : etan	Rei शेड्य शेड्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक शिक शिक शिक शिक शिक शिक शिक शिक	tired/i je_j/&vent tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tida tidano tida tidano tida tida tida tida tida tida tida tida	Pensia petrial	oner spot  ing 2 .  ugstato  assume the control  grain / "  grain / "  grain / "  grain / "	ತಿಗಳು Textile ಾರ, ಟ್ಯಾ I facto	Ag غيا غيا چي پي پي پي پي پي پي پي پي پي پي پي پي پي	ding l	(b) Na xox [axi / i xega c	Sil ಒಡ Busir ಶೆಫ್ತಿನ	ಕೆಸರು Dlinç ness ವ್ಯವಣ	Oth radio	ers ( ರೆ (ಹೆ. ರೆ (ಹೆ. ರಾಗ	ond ರ	Cals ب شو	etc.)	c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	
5 For Juvenile life: Number ಹರಣ್ಣ ಜೀವನಣ್ಣಗಿ Total Sum Assured (Rs) (ರಿಮೆ ಮಾಡಿದ ಬಟ್ಟು ವೆಂತ್ಕ ರಂ. ಗಳಲ್ಲಿ: ork details of life to be l	If stu  Conjugation  of Silbling  constitute De  co	ಮನೆವ dent ಯಾಗಿದ್ದ g 1 g 3 sad with a nark	oತೆ೯ (a) Cour ರೆ ಪ್ರಸ್ತುಂ ತಿ  ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕ	ಹೊಂದ : Trad : etan	Rei शेड्य शेड्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक शिक शिक शिक शिक शिक शिक शिक शिक	tired/i je_j/&vent tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tida tidano tida tidano tida tida tida tida tida tida tida tida	Pensia petrial	oner spot  ing 2 .  ugstato  assume the control  grain / "  grain / "  grain / "  grain / "	ತಿಗಳು Textile ಾರ, ಟ್ಯಾ I facto	Ag غيا غيا چي پي پي پي پي پي پي پي پي پي پي پي پي پي	ding l	(b) Na xox [axi / i xega c	Sil ಒಡ Busir ಶೆಫ್ತಿನ	ಕೆಸರು Dlinç ness ವ್ಯವಣ	Oth radio	ers ( ರೆ (ಹೆ. ರೆ (ಹೆ. ರಾಗ	ond ರ	cals , ಸ್ಕ್	etc.)	c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	- W
5 For Juvenile life: Number ಹರಣ್ಣ ಜೀವರಣ್ಣ  Total Sum Assured (Rs) (ದಿನ ಮಾಡಿದ ಬಬ್ಬು ಮೊತ್ತ ರೂ. ಗಳಲ್ಲಿ ork detalls of life to be life	If stu  conjugation  r of Sill  Sibling  linearity  linearity  sill  city  cit	ಮನೆವ dent ಯಾಗಿದ್ದ g 1 g 3 sad with a nark	oತೆ೯ (a) Cour ರೆ ಪ್ರಸ್ತುಂ ತಿ  ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕ	ಹೊಂದ : Trad : etan	Rei शेड्य शेड्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक शिक शिक शिक शिक शिक शिक शिक शिक	tired/i je_j/&vent tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tida tidano tida tidano tida tida tida tida tida tida tida tida	Pensis P	oner நெர் பின் கூல் பின் கூல் பின் கூல் பின் கூல் கூல் கூல் கூல் கூல் கூல் கூல் கூல்	ತಿಗಳು Textile not, ಟ್ಯಾ I facto	Aç కృత కృతి (కు)	ding l	(b) Na xox [axi / i xega c	Sil ಒಡ Busir ಶೆಫ್ತಿನ	ಕೆಸರು Dlinç ness ವ್ಯವಣ	Oth radio	ers ( ರೆ (ಹೆ. ರೆ (ಹೆ. ರಾಗ	ond	Cals	etc.) ್ಷೇಟಕ	c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	
5 For Juvenile life: Number ಹೆಚ್ಚು ನೀವನ್ನಾಗಿ Total Sum Assured (Rs) (ದಿಮೆ ಮಾಡಿದ ಬಬ್ಬ ವೊತ್ತ ರೂ. ಗಳಲ್ಲಿ) ork detalls of life to be li	If stu  Conjugation  of Silbling  constitute De  co	ಮನೆವ dent ಯಾಗಿದ್ದ g 1 g 3 sad with a nark	oತೆ೯ (a) Cour ರೆ ಪ್ರಸ್ತುಂ ತಿ  ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕ	ಹೊಂದ : Trad : etan	Rei शेड्य शेड्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक शिक शिक शिक शिक शिक शिक शिक शिक	tired/i je_j/&vent tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tida tidano tida tidano tida tida tida tida tida tida tida tida	Pensis P	oner நெர் பின் கூல் பின் கூல் பின் கூல் பின் கூல் கூல் கூல் கூல் கூல் கூல் கூல் கூல்	ತಿಗಳು Textile ಾರ, ಟ್ಯಾ I facto	Aç కృత కృతి (కు)	ding l	(b) Na xox [axi / i xega c	Sil ಒಡ Busir ಶೆಫ್ತಿನ	ಕೆಸರು Dlinç ness ವ್ಯವಣ	Oth radio	ers ( ರೆ (ಹೆ. ರೆ (ಹೆ. ರಾಗ	ond	cals , ಸ್ಕ್	etc.) ್ಷೇಟಕ	c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	
ಶಿಕ್ಷ ಶೀವರ್ಣವು (ರಿಮೆ ಮಾಡಿದ ಬಟ್ಟು ಮೊತ್ತ ರೂ. ಗಳಲ್ಲಿ (ರಾನೆ ಮಾಡಿದ ಬಟ್ಟು ಮೊತ್ತ ರೂ. ಗಳಲ್ಲಿ (ರಾನೆ details of life to be if 6 Exact Nature of Duties (G ಕರ್ತವ್ಯಗಳ ನಿಖರವಾದ ಸ್ವರೂಪ ವಿ 7 Your Designation	If stu  Conjugation  of Silbling  constitute De  co	ಮನೆವ dent ಯಾಗಿದ್ದ g 1 g 3 sad with a nark	oತೆ೯ (a) Cour ರೆ ಪ್ರಸ್ತುಂ ತಿ  ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕ	ಹೊಂದ : Trad : etan	Rei शेड्य शेड्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक्य शिक्य शिक्य शिक्य शिक्य शिक्य शिक्य शिक्य शिक्य शिक्य शिक शिक शिक शिक शिक शिक शिक शिक शिक शिक	tired/i je_j/&vent tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tidano tida tidano tida tidano tida tida tida tida tida tida tida tida	Pensis P	oner pad district	ම්බ්ජා Textile බර, සැනු I facto සිස්ත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රීම් මාත්රී මාත්රී මාත්රී මෙත්රීම් මෙත්රී මෙත්රීම් මෙත්රීම් මෙත්රීම් මෙත්රීම් මෙත්රී මෙත් මෙත්රී මෙත්රීම් මෙත්රී මෙත්රී	Ac to the second	riculting T	(b) Na xox [axi / i xega c	Sil ಒಡ Busir ಶೆಫ್ತಿನ	ಕೆಸರು Dlinç ness ವ್ಯವಣ	Oth restriction of E	ers ( d (জঁ d) (জঁ d) Diam respect respective ci	ond	Cals	etc.) ್ಷೇಟಕ	c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	
5 For Juvenile life: Number  ಹರುಣ್ಯ ಚೀವನ್ನಾಗಿ Total Sum Assured (Rs) (ಏವೆ ಮಾಡಿದ ಬಟ್ಟು ವೆಂತ್ರ ರಂ. ಗಳಲ್ಲಿ  ork details of life to be	If stu  Conjugation  of Silbling  constitute De  co	ചാർമ dent imphag g 1 g 1 asad with a asarip in Saa in Sa	oತೆ೯ (a) Cour ರೆ ಪ್ರಸ್ತುಂ ತಿ  ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ್ರವಾಗಿ ಚಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕಿತ ಕ	ಹೊಂದ i: Trad i: e ಹಾಗ cific h	Rein Rein Rein Rein Rein Rein Rein Rein	tired/i yg/&d ly pur i amo gg on gg on to to to to to to to to to to	Pensis P	oner pad district	ම්බ්ජා Textile බර, සැනු I facto සිස්ත්රීම් මාස්ත්රීම් මාස්ත්රීම් මාස්ත්රීම්	As s, Drh	riculting T	(b) Na xox [axi / i xega c	Sil ಒಡ Busir ಶೆಫ್ತಿನ	ಕೆಸರು Dlinç ness ವ್ಯವಣ	Oth restriction	ers ( d (জঁ d) (জঁ d) Diam respect respective ci	ond	Cals	etc.) ್ಷೇಟಕ	c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	
த்தி For Juvenile life: Number கண்டி மாக்கி மாகி Sur Assured (Rs) (றன் கைப்பை) வீசத் கே. மிழி சீசாத் சிரி விரி சிரி சிரி சிரி சிரி சிரி சிரி	If stu  conjugate  r of Sill  Sibling  locately  constant  constan	ചാർച്ച dent inshag g 1 ed ಜಿ scrip ad ಜ scrip insham in hark an ark scrip	ಣರ್ತೆ (a) Cour ರೆ ಪ್ರಸ್ತು:  ಚಿವ ವಿಮೆ rtion e.g ಚಿಹ ಉದಾ	ಹೊಂದ i: Trad i: e ಹಾಗ cific h	Rein Rein Rein Rein Rein Rein Rein Rein	tired/i yg/&d ly pur i amo gg on gg on to to to to to to to to to to	Pensis P	oner pact last seet last s	ತಿಗಳು Textile ೧ರ, ಟ್ಯಾ I facto	A ද ද ද ද ද ද ද ද ද ද ද ද ද ද ද ද ද ද ද	riculting land of the control of the	(b) Na xox	Sites,	ಕೆಸರು Diling ತಹುಬ್ಬ ವ್ಯವೇ ಕರಾಖ	Oth restriction  g 3  g 3  rrosiv	ers ( i (জঁ i (জঁ i on  ) lam ve cl	ond hemi	Cals	etc.) ್ಷೇಟಕ	c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	
ಶಿಶ್ರ Juvenile life: Number ಹಾರಣ್ಯ ಜೀವನವಾಗಿ Total Sum Assured (Rs) (ರಿಮೆ ಮಾಡಿದ ಒಬ್ಬ ಮೊತ್ತ ರೂ. ಗಳಲ್ಲಿ: fork details of life to be l	If stu  Compared  For of Sill  Sibling  Sibling  Side De	യർമാർ dent with a safety with	ose (a) Cour o sy സ്ത്യം s	ಹೊಂದ i: Trad i: e ಹಾಗ cific h	Rein Rein Rein Rein Rein Rein Rein Rein	tired/i yg/&d ly pur i amo gg on gg on to to to to to to to to to to	Pensis P	oner spot spot spot spot spot spot spot spot	and show the showing shows the showing showing showing the showing showing showing the showing showing showing the showing showin	Aç ಕೈಸೆ கி கி கி கி கி கி கி கி கி கி கி கி கி	riculting The state of the stat	(b) Na xon	Sik ಒಡ Sustr ಕ್ರಿನ sives,	ness ವ್ಯವಂ L	Oth nade nade nade nade nade nade nade nade	ers ( di (di di d	ond  hemi  ks.	Cals	etc.) ್ಷೇಟಕ	c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	
5 For Juvenile life: Number  Total Sum Assured (Rs) (Da ಮಾಡಿ பயു வீதை கே. ரிரி)  fork details of life to be left to be	If stu  Compared  For of Sill  Sibling  Sibling  Side De	യർമാർ dent with a safety with	ose (a) Cour o sy സ്ത്യം s	ಹೊಂದ i: Trad i: e ಹಾಗ cific h	Rein Rein Rein Rein Rein Rein Rein Rein	tired/i yg/&d ly pur i amo gg on gg on to to to to to to to to to to	Pensis P	oner spot spot spot spot spot spot spot spot	and show the showing shows the showing showing showing the showing showing showing the showing showing showing the showing showin	A ද ද ද ද ද ද ද ද ද ද ද ද ද ද ද ද ද ද ද	riculting The state of the stat	(b) Na xon	Sik ಒಡ Sustr ಕ್ರಿನ sives,	ness ವ್ಯವಂ L	Oth nade nade nade nade nade nade nade nade	ers ( di (di di d	ond  hemi  ks.	Cals	etc.) ್ಷೇಟಕ	c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	্ৰ 
5 For Juvenile life: Number ಹರುಣ್ಣ ಜೀವನಣ್ಣಗಿ Total Sum Assured (Rs) (ರಿಮೆ ಮಾಡಿದ ಬಟ್ಟು ವೆಂತ್ರ ರಂ. ಗಳಲ್ಲ) fork details of life to be left to be	If stu  Compared  For of Sill  Sibling  Sibling  Side De	യർമാർ dent with a safety with	ose (a) Cour o sy സ്ത്യം s	ಹೊಂದ i: Trad i: e ಹಾಗ cific h	Rein Rein Rein Rein Rein Rein Rein Rein	tired/i yg/&d ly pur i amo gg on gg on to to to to to to to to to to	Pensis P	oner spot spot spot spot spot spot spot spot	and show the showing shows the showing showing showing the showing showing showing the showing showing showing the showing showin	Aç ಕೈಸೆ கி கி கி கி கி கி கி கி கி கி கி கி கி	riculting The state of the stat	(b) Na xon	Sik ಒಡ Sustr ಕ್ರಿನ sives,	ness ವ್ಯವಂ L	Oth nade nade nade nade nade nade nade nade	ers ( di (di di d	ond  hemi  ks.	Cals	etc.) ್ಷೇಟಕ	c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	্ৰ
15 For Juvenile life: Number ಸಂಗ್ರಿತ್ನ ಜೀವನವಾಗಿ Total Sum Assured (Rs) (ವಿರು ಮಾಡಿದ ಒಬ್ಬ ವೆಂತ್ರ ರಂ. ಗಳಲ್ಲಿ fork details of life to be 6 Exact Nature of Duties (G ಕರ್ತವ್ಯಗಳ ನಿಖರವಾದ ಸ್ವರೂಪ ವಿ 7 Your Designation 8 Is your occupation assoc if yes, please give details ಯಾವುದೇ ನಿರ್ದಿಷ್ಟ ಅಪಾಯಣ ಮಾವುದೇ ನಿರ್ದಿಷ್ಟ ಅಪಾಯಣ ಸಂಸ್ಥೆ /ವೃವಹಾರದ ಹೆಸರು Address ವಿಳಾಸ ಲಾ City/Village ನಗರ/ಹಳ್ಳಿ Phone ದೂರವಾಣಿ	If stu  Compared  For of Sill  Sibling  Sibling  Side De	യർമാർ dent with a safety with	ose (a) Cour o sy സ്ത്യം s	ಹೊಂದ i: Trad i: e ಹಾಗ cific h	Rein Rein Rein Rein Rein Rein Rein Rein	tired/i yg/&d ly pur i amo gg on gg on to to to to to to to to to to	Pensis P	oner spot spot spot spot spot spot spot spot	and show the showing shows the showing showing showing the showing showing showing the showing showing showing the showing showin	Aç ಕೈಸೆ கி கி கி கி கி கி கி கி கி கி கி கி கி	riculting The state of the stat	(b) Na xon	Sik ಒಡ Sustr ಕ್ರಿನ sives,	ness ವ್ಯವಂ L	Oth nade nade nade nade nade nade nade nade	ers ( di (di di d	ond  hemi  ks.	Cals	etc.) ್ಷೇಟಕ	c.)	ੁ YE8 ਲੋਕ	ಶವಧಿ <b>S</b> ಮ	99946323	<b>NO</b>	3	**************************************
15 For Juvenile life: Number	If stu  can special  r of Sill  Sibling  cassign  Insure  citive De  caded v  cities of Sill  Landn  Landn  Landn  come Rs  cref eace	ചാർമ dent imphag g 1 asad asad asad asad asad asad asad a	aser (a) Cour of ag ಸ್ತುಣ shape of ag ಸ್ತುಣ shape of ag war of ag war of a shape of ag war of a shape of ag war of	ಹೊಂದ i: Trad i: e ಹಾಗ cific h	Rei Rei Rei Rei Rei Rei Rei Rei Rei Rei	tired// syd/exclusion in the control of the control	Pensis P	oner pad date date date date date date date da	ತಿಗಳು Textile not, ಟ್ಯಾ I facto ದಿದೆಯೆ  ತಾಲೂಕ earnin, ನನ್ನು ಗಳಿ	As s, Drh	riculting in the state of the s	(b) Na xon	Justra	ness ವ್ಯವಂ L	Oth restitution of E and resti	ers ( ് (ൽ on	ond ರ hemi ತೆಗಳು	Cals	etc.) ್ಷೀಟಕ ಲಾಜ್ಯ	c.)	YES 300 000 000 000 000 000 000 000 000 00	S s s s s s s s s s s e e e e e e e e e		<b>NO</b>	3	
15 For Juvenile life: Number  ಹಯಣ್ಣ ಜೀವನಣ್ಣಾಗಿ  Total Sum Assured (Rs) (ಭಿಮೆ ಮಾಡಿದ ಬಟ್ಟು ವೆಂತ್ರ ರಂ. ಗಳಲ್ಲಿ)  fork details of life to be if the second of th	If stu  congress  r of Sill  Sibling  consider  insure  ill  consider  Landn  good an  College  College	ചാർമ dent imphag g 1 g 1 with a scrip bbag a scrip bag a scrip bag a scrip bag a scrip bag a scrip bag a scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip	oder (a) Cour of குத்து என்ற கூற்ற கேற்ற கேற்ற கேற்ற கூற்ற கேற்ற	ಹೊಂದ i: Trad i: e ಹಾಗ cific h	Rei Rei Rei Rei Rei Rei Rei Rei Rei Rei	tired// syd/exclusion in the control of the control	Pensis P	oner pad d fine	ತಿಗಳು Textile not, ಟ್ಯಾ I facto ದಿದೆಯೆ  ತಾಲೂಕ earnin, ನನ್ನು ಗಳಿ	As s, Drh	riculting in the state of the s	(b) Na xon	Justra	ness ವ್ಯವಂ L	Oth restitution of E and resti	ers ( ് (ൽ on	ond  hemi  sånex	Cals	etc.) ್ಷೀಟಕ ಲಾಜ್ಯ	c.)	YES 300 000 000 000 000 000 000 000 000 00	S s s s s s s s s s s e e e e e e e e e		<b>NO</b>	3	
15 For Juvenile life: Number  Total Sum Assured (Rs) (pc) ಮೂರದ ಟಟ್ಟ ವೆಂತ್ರ ರಂ. ಗಳಲ್ಲಿ  fork details of life to be if 6 Exact Nature of Duties (G	If stu  congress  r of Sill  Sibling  consider  insure  ill  consider  Landn  good an  College  College	ചാർമ dent imphag g 1 g 1 with a scrip bbag a scrip bag a scrip bag a scrip bag a scrip bag a scrip bag a scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip	oder (a) Cour of குத்து என்ற கூற்ற கேற்ற கேற்ற கேற்ற கூற்ற கேற்ற	ಹೊಂದ i: Trad i: e ಹಾಗ cific h	Rei Rei Rei Rei Rei Rei Rei Rei Rei Rei	tired// syd/exclusion in the control of the control	Pensis P	oner pad date date date date date date date da	ತಿಗಳು Textile not, ಟ್ಯಾ I facto ದಿದೆಯೆ  ತಾಲೂಕ earnin, ನನ್ನು ಗಳಿ	As s, Drh	riculting in the state of the s	(b) Na xon	Justra	ness ವ್ಯವಂ L	Oth restitution of E and resti	ers ( ് (ൽ on	ond ರ hemi ತೆಗಳು	Cals	etc.) ್ಷೀಟಕ ಲಾಜ್ಯ	c.)	YES 300 000 000 000 000 000 000 000 000 00	S s s s s s s s s s s e e e e e e e e e		<b>NO</b>	3	145 m
5 For Juvenile life: Number Total Sum Assured (Rs) (ರಿಮೆ ಮಾಡಿದ ಬಟ್ಟು ಮೊತ್ತ ರಣ. ಗಳಲ್ಲಿ ork details of life to be life to	If stu  congress  r of Sill  Sibling  consider  insure  ill  consider  Landn  good an  College  College	ചാർമ dent imphag g 1 g 1 with a scrip bbag a scrip bag a scrip bag a scrip bag a scrip bag a scrip bag a scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip	oder (a) Cour of குத்து என்ற கூற்ற கேற்ற கேற்ற கேற்ற கூற்ற கேற்ற	ಹೊಂದ i: Trad i: e ಹಾಗ cific h	Rei Rei Rei Rei Rei Rei Rei Rei Rei Rei	tired// syd/exclusion in the control of the control	Pensis P	oner pad date date date date date date date da	ತಿಗಳು Textile not, ಟ್ಯಾ I facto ದಿದೆಯೆ  ತಾಲೂಕ earnin, ನನ್ನು ಗಳಿ	As s, Drh	riculting in the state of the s	(b) Na xon	Justra	ness ವ್ಯವಂ L	Oth restitution of E and resti	ers ( ് (ൽ on	ond ರ hemi ತೆಗಳು	Cals	etc.) ್ಷೀಟಕ ಲಾಜ್ಯ	c.)	YES 300 000 000 000 000 000 000 000 000 00	S s s s s s s s s s s e e e e e e e e e		<b>NO</b>	3	
15 For Juvenile life: Number  Total Sum Assured (Rs) (Dat abote பயர வீசத் கே. எச்சி (Pork details of life to be life Exact Nature of Duties (G ಕರ್ತವ್ಯಗಳ ನಿಖರವಾದ ಸ್ವರೂಪ ವಿ (7 Your Designation  8 Is your occupation assocify yes, please give details consagate ನಿರ್ದಿಷ್ಟ ಅಪಾಯಗಳ ನಿರ್ದೇಷ್ಟ ಪ್ರಾಥಿಸಿಕ್ಕೆ ನಿರ್ದೇಷ್ಟ ಬಿಡು ಹೊಂದಿದ ವೃತ್ತಿಯ ವಾಹಿ ಚಿತ್ರಕ್ಕೆ ಹೋಡ್ ಆದ ವಿಮೆ ಹೊಂದಿದ ವೃತ್ತಿಯ ವಾಹಿ ಆ E-mail ID ಹಿನ್ ಕೋಡ್ ಆ School/(ಪ್ರಾಥೆ ಪ್ರಕ್ಷೆಯ ಪ್ರಾಥೆ ಪ್ರಕ್ಷೆಯ ಪ್ರಕ್ಷೆಯ ಪ್ರಾಥೆ ಪ್ರಕ್ಷೆಯ	If stu  congress  r of Sill  Sibling  consider  insure  ill  consider  Landn  good an  College  College	ചാർമ dent imphag g 1 g 1 with a scrip bbag a scrip bag a scrip bag a scrip bag a scrip bag a scrip bag a scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip	oder (a) Cour of குத்து என்ற கூற்ற கேற்ற கேற்ற கேற்ற கூற்ற கேற்ற	ಹೊಂದ i: Trad i: e ಹಾಗ cific h	Rei Rei Rei Rei Rei Rei Rei Rei Rei Rei	tired// syd/exclusion in the control of the control	Pensis P	oner pad date date date date date date date da	ತಿಗಳು Textile not, ಟ್ಯಾ I facto ದಿದೆಯೆ  ತಾಲೂಕ earnin, ನನ್ನು ಗಳಿ	As s, Drh	riculting in the state of the s	(b) Na xon	Justra	ness ವ್ಯವಂ L	Oth restitution of E and resti	ers ( ് (ൽ on	ond ರ hemi ತೆಗಳು	Cals	etc.) ್ಷೀಟಕ ಲಾಜ್ಯ	c.)	YES 300 000 000 000 000 000 000 000 000 00	S s s s s s s s s s s e e e e e e e e e		<b>NO</b>	3	## P
15 For Juvenile life: Number  Total Sum Assured (Rs) (றன் கைக்க பயரு கிகத்த கே. எச்சு)  fork details of life to be if 6 Exact Nature of Duties (G ಕರ್ತವ್ಯಗಳ ನಿಖರವಾದ ಸ್ವರೂಪ ಪ 7 Your Designation  8 Is your occupation associfyes, please give details consaging ನಿರ್ದಿಷ್ಟ ಅಪಾಯಗಳ ನಿರ್ದೇಷ್ಟ ನಿರ್ವಹಣೆ ಪ್ರತಿಕ್ಷೆಯ ಪಾಟ್ಟಿಕೆ ಮಾಡು ಹೊಂದಿದ ವೃತ್ತಿಯ ವಾಟ್ಟ್ E-mail ID ಪಿನ್ ಕೋಡ್  2 Age proof	If stu  congress  r of Sill  Sibling  consider  insure  ill  consider  Landn  good an  College  College	ചാർമ dent imphag g 1 g 1 with a scrip bbag a scrip bag a scrip bag a scrip bag a scrip bag a scrip bag a scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip scrip	oder (a) Cour of குத்து என்ற கூற்ற கேற்ற கேற்ற கேற்ற கூற்ற கேற்ற	ಹೊಂದ i: Trad i: e ಹಾಗ cific h	Rei Rei Rei Rei Rei Rei Rei Rei Rei Rei	tired// syd/exclusion in the control of the control	Pensis P	oner pad date date date date date date date da	ತಿಗಳು Textile not, ಟ್ಯಾ I facto ದಿದೆಯೆ  ತಾಲೂಕ earnin, ನನ್ನು ಗಳಿ	As s, Drh	riculting in the state of the s	(b) Na xon	Justra Sikives,	ness ವ್ಯವಂ L	Oth restitution of E and resti	ers ( ് (ൽ on	ond ರ hemi ತೆಗಳು	Cals	etc.) ್ಷೀಟಕ ಲಾಜ್ಯ	c.)	YES 300 000 000 000 000 000 000 000 000 00	S s s s s s s s s s s e e e e e e e e e		<b>NO</b>	3	

		oposer (if different from life to be insured) (ಜೀವ ವಿಮೆ ಹೊಂದುವ ವ್ಯಕ್ತಿಗಿಂತ ಬೇರೆಯಾಗಿದ್ದರೆ)	
2.1		dividual HUF Partnership Corporate Trust இovernment Bo லந்த் கீல்ஸ்வன் எல்லமைச் கைவோர்கள் அமைப்	
2.2	Full Name of Proposer Title: Mr. / Mrs. / Ms. / Dr.	ಪ್ರಸ್ತಾಪಕನ ಪೂರ್ಣ ಹೆಸರು First Name ಮೊದಲ ಹೆಸರು	
	రిణికాశే ఏర్రికి. / ర్విముతి. / మిహే. /గ		Affix Photo ಫೋಟೋ ಹಚ್ಚಿ
		Surname ಕುಲನಾಮ	
2.3	Father's Name / Husban	(Fill 3 - 8 only in case of individual/HUF) id's Name ತಂದೆಯ ಹೆಸರು ಸೆ. ಔ. First Name ಮೊದಲ ಹೆಸರು	
2.4	Middle Name ಮಧ್ಯದ ಹೆಸರು	<b></b>	
2.4	Date of Birth ಜನನ ದಿನಾಂಕ	1.5 Gender Male ಪರುಷ 1.6 Marttal status Vidow(er) ವೈವಾಹಿಕ ಸ್ಥಿತಿ Divorced ವಿಚ್ಛೇದಿತ	
2.7	Nationality	Indian Foreign National Person of Indian Origin 'Specify N	lationality_ ವಾಸಿಸುತ್ತಿರುವ
2.8	ರಾಷ್ಟ್ರೀಯತೆ Residential Status ನಿವಾಸ ಸ್ಥಿತಿ	Residing in India Not Residing in India 1Specify C	Country of residence ರಿವ ದೇಶವನ್ನು ಸೂಚಿಸಿ
2.9	*	ன்மொழிபவரின் முகவரி (PLEASE LEAVE A SPACE BETWEEN EACH PART OF THE ADDRESS)முகவரியின் ஒவ்வொரு பகு	10000000000000000000000000000000000000
100000	ಸಾಸ		
955	ಲ್ಯಾ		isow
	ity/Village ನಗರ/ಹಳ್ಳಿ hone ದೂರವಾಣಿ	District පාහයන State	<u> </u>
		STD Code ಎಸ್ಟ್ Barce Phone No. ದೂರವಾಣಿ ಸಂಖ್ಯೆ	
E	E-mail ID ಪಿನ್ ಕೋಡ್		
2.10	Income Tax PAN Number ଆୟ୍କର ପ୍ୟାନ୍ କାର୍ଡି		
2.11	Relationship of Proposer ಆದಾಯ ತೆರಿಗೆ ಪಾನ್ ನಂಬ್ರ	r with the Life to be insured	
2.12	Proposer's Details ಪ್ರಸ್ತಾತ Are you the owner of any i Total annual premium ಒಟ	insurance policies? ನೀವು ಯಾವುದೇ ವಿಮಾ ಪಾಲಿಸಿಗಳ ಮಾಲೀಕರಾಗಿದ್ದೀರಾ?	YES NO ಹೌದು ಇಲ್ಲ
2.13	(Rs. in figures) (ರೂ. ಗಳಲ್ಲಿ	(@oŝnta)	
	If yes, Total annual premi ಹೌದು ಎಂದಾದರೆ, ಒಟ್ಟು ನಾರ್ಷಿಕ ಪ್ರೀತಿ		ತ್ತಿದ್ದೀಡಾ. 🔲 ಹೌದು 🔲 ಇಲ್ಲ ಇಲ್ಲ
3.	Nomination/Ben	eficiary Details (To be completed only when the proposer and the life to be ins	sured are the same)
24	ನಾಮ/ ಫಲಾನುಭವಿ ನಿರ್ದೇಶಿತರ ಹೆಸ	ರು First Nominee/Beneficiary ನೆಕರಣಗೆ ಸಾಮಿಸಿ/ ಫಲಾಮಭವಿ Second Nominee ಎರಡನೇ ಸಾಮಿಸಿ ]	Third Nominee ಮೂರನೇ ನಾಮಿನಿ
	Name of the Nominee* /Beneficiary (*Under section 39 of the insurance Act 1938)		
	(ବାମା ନିୟ୍ମ. ୧୯୩୮ର ସେବୃନ୍ ୩୯ ଅଧା। Relationship to the	, sed)	
ಚಿ	.ife to be Insured ೀವ ವಿಮೆ ಹೊಂದುವ ವ್ಯಕ್ತಿಯೊಂದಿಗೆ ಸಂಬ Percentage of Entitlemen		ſ
3.4	ಧಿಕಾರದ ಶೇಕಡಾವಾರು Date of Birth ಜನನ ದಿನಾಂಕ	Date Month Year Date Month Year Date	e Month Year
3.5	<b>\ddress</b> ವಿಳಾಸ	ದಿನಾಂಕ ತಿಂಗಳು ವರ್ಷ ದಿನಾಂಕ ತಿಂಗಳು ವರ್ಷ ದಿನಾ	
H	the nominee specified a	ubove is any person other than your parent/spouse/child, give reasons for such nomination in th ந் உங்கள் பெற்றோர் / கணவன் (அ) மனைவி / குழந்தையை தவிர வேறு யாராவதாக இருந்தாலும், கீழ்கூறிய இடத்தில் அந்த வாரி	

If N	lominee is a Minor, please	give details of the appointse (should be a Major)
	ನಾಮಿನಿ ಅಪ್ರಾಪ್ತ ವಯಸ್ಥನಾ <b>ಗಿ</b> ದ್ದರೆ, ನಿಯ	ಯಕ್ತನ ಬಗ್ಗೆ ದಯವಿಟ್ಟು ಮಾಹಿತಿಯನ್ನು ನೀಡಿ (ಪ್ರಾಯಸ್ಥನಾಗಿರಬೇಕು)
a.	Name of the Appointee ನಿಯೋಜಿತರ ಹೆಸರು	
b.	Relationship to the Minor	c. Date of Birth
d.	Address ವಿಳಾಸ	Signature of the Appointee ನಿಯೋಜಿತರ ಸಹಿ
		ಮೆ ಪಡೆದ ಎರಡೂ ಜೀವಗಳ ಏಕಕಾಲಿಕ ಮರಣದ ಸಂದರ್ಭದಲ್ಲಿ ಅಥವಾ ವಿಮೆ ಪಡೆದಂತಹ ಕಡೆಯ ಬದುಕುಳಿದ ಜೀವದ ಮರಣದ ಘಟನೆಯ ಸವ್ವಿವೇಶದಲ್ಲಿ ಈ ಸಾಮಿವೇಶನ್ಗಳು ಕಾರ್ಯಾಚರಣೆಯಲ್ಲಿರುತ್ತದೆ nomination shall be operative in the event of simultaneous death of both the lives insured or in the event of death of the last surviving life insured.
		to the residence of the constraint expension.
	_	applied for ಅರ್ಜಿ ಸಲ್ಲಿಸಿದ ಯೋಜನೆಯ ವಿವರಗಳು
	Name of the Plan ಯೋಜನೆಯ Term of the Plan In years (If	
4.2	ವರ್ಷಗಳಲ್ಲಿ ಯೋಜನೆಯ ಅವಧಿ (ಅ	
4.4	Premium Paying Term in ye	
4.5	ವರ್ಷಗಳಲ್ಲಿ ಪ್ರೀಮಿಯಂ ಪಾವತಿಸುವ ಅಂ Annual Premium in Rs. (if e	ವಧ (ಆಸ್ಪ್ರಿಯವಾಗುವಲ್ಲ) applicable) ರೂ. ಗಳಲ್ಲಿ ವಾರ್ಷಿಕ ಪ್ರೀಮಿಯಂ
4.6	Sum Assured in Rs. (If app	licable) I Death Benefit / Yes ਛਾਲ No ಇಲ If yes Sum Assured
4.7	Accidental Death & Dismei (if applicable) end, anarond of dornio edua est	ಹೌದು ಎಂದರೆ, ಆಶ್ರಾಸಿತ ಮೊತ್ತ (ರೂ.)
4.8	Premium Frequency ಪ್ರೀಮಿಯಂ ಆವರ್ತನ	Yearly       Half-Yearly       Quarterly       Monthly¹       Single Premium         ವರ್ಷಿಕ       ಅರೆ ವಾರ್ಷಿಕ       ತೈ,ಮಾಸಿಕ       ಮಹರುವಸ/ಮಾಹಿಕ       ಏರಿ' ಪಾವತಿ
4.9	Premium as per Frequence ಆವರ್ತನಕ್ಕೆ ಅನುಸಾರ ಪ್ರೀಮಿಯಂ (	
4.	loIndexation <sup>2</sup> Option (if applic ಇಂಡೆಕ್ಟೇಷನ್ ಆಯ್ಕೆ (ಅನ್ವಯವಾಗುವ	
4.1	#Incase you opt for the Automatic	n° (if applicable) ಸ್ವಯಂಜಾಲಿತ ಆಸ್ತ್ರಿ ಹಂಚಿಕೆ∗ YES ಹೌದು ಇಲ್ಲ : Asset Allocation Plan, you need to allocate your premium between the appropriâte funds only.
4.1	ಸ್ವಯಂಜಾಲತ ಆಸ್ತಿ ಹಂಚಿಕ ಯೋಜ I2 Type of Fund (if applicable	ನೆಯನ್ನು ನೀವು ಆಯ್ಕೆ ಮಾಡಿದ ಸನ್ನಿವೇಶದಲ್ಲಿ, ನೀವು ನಿಮ್ಮ ಪ್ರೀಮಿಯಂ ಅನ್ನು ಸೂಕ್ತ ಫಂಡ್ಗಳ ನಡುವೆ ಮಾತ್ರ ಹಂಚುವ ಅಗತ್ಯವಿದೆ. ) ಫಂಡ್ ನವಿಧ (ಅನ್ನಯವಾಗುವಲ್ಲಿ)
	Balanced Fund-II	% Protector Fund-II % Growth Fund-II % Index Fund-II % P/E Fund %
*	ಸಮತೋಲಿತ ಫಂಡ್ -   Enhancer Fund-II ವರ್ಥಕ ಫಂಡ್-	ಪ್ರೊಟೆಕ್ಟರ್ ಫಂಡ್ -
		of premium you would like to Invest in each of the Unit Linked Funds (the total must be 100%) The minimum allocation in each selected fund must be 10%. ಆಲ್ಲಿ (ಒಟ್ಟು ಮೊತ್ತವು 100% ಆಗರಬೇಕು) ನೀವು ಹೂಡಿಕೆ ಮಾದಲು ಬಯಸುವ ಪ್ರೀಮಿಯಿಂನ ಸೇಕರಾ ಪ್ರಮಾಣವನ್ನು ದಯವಿಟ್ಟು ತಿಳಿಸಿ. ಪ್ರತೀ ಸೆಲೆಕ್ಟ್ ಮಾಡಿದ ಫಂಡ್ ನಲ್ಲಿ ಕನಿಷ್ಠ ಹಂಚಿಕೆಯು 10% ಆಗರಬೇಕು.
4.1	3 Systematic Transfer Plan ವ್ಯವಸ್ಥಿತ ವರ್ಗಾವಣಿ ಯೋಜನೆ (ಅ	
4.1	4 Preferred Mode of Paymer ಇಂಟರ್ಗಡೆ Card should be held in the name of the pa ಪಾವತಿಯ ಆದ್ವತೆಯ ವಿಧಾನ	nt Cheque Cash³ Demand Draft Direct Debit Credit Card ECS⁴ EDC ಜೆಕ್ ನಗದು ಡಿಮಾಂಡ್ ಡ್ರಾಫ್ಟ್ ನೇರ ಡೆಬಿಟ್ ಕ್ರೆಡಿಟ್ ಕಾರ್ಡ್ ಇಸಿಎಸ್ ಇಡಿಸಿ
	ಡೆಬಿಟ್/ಕ್ರೆಡಿಟ್ ಕಾರ್ಡ್ ಅನ್ನು ಪ್ರಸ್ತಾಪಕನ ಹೆಸೆರಿ	**************************************
4.1	5 Are you the holder of bank ನಿಮ್ಮ ಹೆಸರಿನಲ್ಲಿ ನೀವು ಬ್ಯಾಂಕ್	account in your own name? YES NO If yes, give bank details (Mandatory incase of Direct Debit / Credit Card / ECS) ಬಾತೆಯಯನ್ನು ಹೊಂದಿದ್ದೀರಾ? ಆಕಾದ ಇಲ್ಲ ಕೌದು ಎಂದರೆ, ದ್ಯಾಂಕ್ ವಿವರಗಳನ್ನು ತಿಳಿಸಿ (ನೇರ ಡೆಬಿಟ್/ಕೈಡಿಟ್ ಕಾರ್ಡ್/ಇಸಿಎಚ್ ಸನ್ನಿವೇಶದಲ್ಲಿ ಕಡ್ಡಾಯವಾಗಿದೆ)
	Bank Account Number ಬಾ	
	Credit Card Number ಕ್ರೆಡಿಟ್	ಕಾರ್ಚ್ ಸಂಖ್ಯೆ
	Bank Name ಬ್ಯಾಂಕ್ ಹೆಸರು	Address of
	Account Type ಖಾತೆಯ ವಿಧ	Saving Account Current Account ಉಳಿಕೆ ಆರೆಂಟ್ NRO/NRE ಎನ್ಆರ್/ಎನ್ಆರ್ಡ್ ಬ್ರ್ಯಾಂಚ್ ನ ವಿಳಾಸ
	MICR Code (9 digits)	
4.16	For Traditional Products ಸಾಂಪ್ರದಾಯಿಕ ಉತ್ಪನ್ನಗಳಿಗಾ	only ರಿಗಿ ಮಾತ್ರ If yes, Date of commencement
	Do you want back dating of ಪಾಲಿಸಿಯ ದಿನಾಂಕವನ್ನು ಹಿಂದೆ ಪಡ	the policy YES NO (within current Financial Year) Date Month Year

					NNU	
Insurance Details	ನಿವೆಯ ವಿವರಗಳು					
re you holding Life insurance	ce Policies (in-force/pa	ild-up) in your	own name YES	10		
ඉස්කෙ- සුතුුඩ ුසුදු, න්වා ලිදු ,සමුවේ ස්දුවයා	ස් (ජේ ස්ටූහ.(:_0 8ුප්ගයා) නේ ස්	<sub>b</sub> ?	ಹೌದು ಇ	<sub>క</sub> బ్		
yes, give details of existing well. (If more than five poil					d. Please include policies from Aviva L	ife Insurance
ತೌದು ಎಂದಾದರೆ ವಿಮೆ ಮಾಡಬೇಕಾದ ಜೀವನದ	10: 1 <del>111</del> 11		(E)		ದ ಪಾಲಿಸಿಗಳನ್ನು ಕೂಡಾ ಸೇರ್ಪಡಿಸಿ.	
Name of the Insurer ವಿಮೆದಾತನ ಹೆಸರು	Type of Policy ಪಾಲಿಸಿಯ ವಿಧ	Term of Policy ಪಾಲಿಸಿಯ ಅವಧಿ	Sum Assured/Paid-up Sum Assured ಅಣ್ಯಸಿಕ ವೆಚ್ಚ ( ಪೆಡ್ ಅಪ್ ರಣ್ಮಸಿಕ ವೆಚ್ಚ	Year of Issue ವಿವೆಯ ವಷ	Whether accepted at ordinary rates. If not, state the extra charge imposed ಸಾಮಾನ್ಯ ದರಗಳಲ್ಲಿ ಸ್ವೀಚಿಸರಾಗ್ನಿದೆಪ್ಪು ಇಲ್ಲದ್ದರೆ, ಆವರು ಮಾಡು ಕಟ್ಟಾವರಿ ಬಲ್ಲವು ಇಂದಿದ್ದರೆ, ಆವರು	Riders Covered ವರ್ ಮಾಜಾದ ರೈಡರ್ಗ
					<u> </u>	
. Total annual premium of Life ನಿಮ್ಮ ಹೆಸರಿನಲ್ಲಿ ಜೀವ ವಿಮಾ ಪ . Have you submitted any sin ಪೆಡ್ಡ್ಲೂ ತಾ ಒೃಬೃಜ್ಜುಬ್ಬಿಂಬ ಮಳ ಜೈಜ್ನ	oಲಿಸಿಗಳ ಒಟ್ಟು ಪ್ರೀಮಿಯಂ (ರ nultaneous proposal wit	ಡಿ. ಅಂಕಿಗಳು) h us or any othe			<b>弱</b> の	
Has any application you have	e made for life, health or o	critical illness cov	er been declined, postponed o	or accepted or	n special terms or have you ever withdrawn	an application
					අ ජනුතා බැහු ජඩු දිඳින්න් ජන්ද ಎංකායරය සිංගේස්තාරියල්සිල් ලත.	**************************************
YES NO						
Are you paying premium fo ಇತರೆ ಯಾವುದೇ ವೃಕ್ತಿಯ ಜೀವದ ಮೇಲೆ ನಿ	The second secon	,, T	ر YES NO ا	3.5	nnual premium (Rs. in figures)	
The state of the s		A STATE OF THE STA	1010		ಓಟ್ಟು ವಾರ್ಷಿಕ ಪ್ರೀಮಿಯಂ	
Declaration of Goo		lite to be i	nsured (if applicable)			
ವಿಮಾಕಾಂಕ್ಷಿಯ ಉತ್ತಮ ಆರೋಗ್ಯದ ಘೋಷಣ						YES
Are you in good health? ಎ) ನೀವು ಉತ್ತಮ ಆರೋಗ್ಯವನ್ನು ಹೋಂದಿದ್ದೀಂ	(2)					123
ട) വടി വര്ണ മറങ്ങ്ടാഴ് ജ്ലോമ്	5?					ಹೌದು ಇ

## e. Are you currently pregnant? (If applicable, for female life only) 8. Declaration & Authorization ನಾಡನೆ ಮತ್ತು ದೃಢಿಕರಣ

c. Do you currently have, or are you receiving treatment for any symptoms, medical conditions or disabilities?

d. Have you been absent from work due to illness or injury for a continuous period of more than 10 days during the last one year?

I/We declare that I/we have answered the question in the proposal form after being explained by the advisor of the Aviva Life Insurance Company India Ltd., (hereinafter referred to as "the Company") and have fully understood the nature of the question and the importance of disclosing all material information while answering such question. I/We further declare that the answers given by me/us to all the questions in the proposal form and the information given to the Medical Examiner of the company as to the state of health and habits of the life to be insured are true and complete in every respect and that I/we have not with held any material information or suppressed any material fact. I/We undertake to notify the company of any change in the state of health of the life to be insured or as to

YES

YES ಹೌದು

YES ಹೌದು

NO

NO 30

NO

my/his/her occupation subsequent to the signing of this proposal and before the acceptance of the risk by the company. I/We also certify that I/we have read and

understood the Benefits Illustrations and Exclusion Sheet as published by the company that were handed over to me/us along with this proposal form.

I/We hereby authorise Aviva Life Insurance Company India Ltd. to conduct screening/confirmation/reconfirmation of my/our health status through medical examinations which may include Laboratory tests, Cardiac, Radiological investigations and other medical tests including blood tests to detect bacterial/viral/fungal infections. I/We hereby give my/our consent to undergo HIV ½ test by ELISA method, I/we am aware that this test is only for screening purpose and not confirmatory for HIV/AIDS. Based on the results of these test, the Company reserve the right to accept, decline or offer alternate terms on my/our proposal for life insurance.

In order to enable the company to assess the risk under my/our proposal and any time thereafter, solely for the purpose of issuance and administration of the policy resulting from this proposal, I/we hereby authorise my/our past and present employer(s) business associates/medical practitioner / hospital any medical source / any life and non-life insurance company / or organisation or Life Insurance Association's medical registar to release to the Company and the Company to release to any medical source / any life and non - life insurance company / or Life Insurance Association or medial register, reinsurer, claims investigatores, legal, medico-legal professionals, third party service providers engaged by the Company for providing operational support to the Company, such details and provide such records of my/our employment / business or other details as may be considered relevant.

I am also aware that this is so as the policy is sourced on the basis of limited health questions. In case, for any reason this proposal has not been filled in by me,

I/we hereby declare that the contents of this application for insurance, have been fully explained to me/us & I/we have fully understood the significance of the proposed contract. This proposal form shall be a part of the life insurance policy contract, in case of its acceptance by the Company.

<sup>1</sup>Monthly frequency is acceptable only through Direct Debit and Electronic Clearing System (ECS) mode of payment

<sup>2</sup>Indexation protects the purchasing power of the maturity value or death benefit so that your savings remain a meaningful amount throughout the duration of the policy. You have the option of increasing the regular premium, sum insured and rider benefits by an inflation adjustment in line with the increase in the WholeSale Price Index, without any evidence of health.

<sup>3</sup>Cash can only be deposited at Aviva Branch Office by the proposer or by his/her representative. Cash receipt will be issued only at Aviva Branch Office Please check with your adviser if these facilities are available. If yes, please complete the Direct Debit Instructions Mandate, relevant Change Silp or ECS Man payment must be made by cheque / cash.

Systematic Transfer Plan (STP) is available only on select products. Please refer to the key feature document of your selected product for more details. Opting for the STP option will provide you with a policy information and transaction login ID and Password to enable you to access your policy account on the web.

## बीमा अधिनियम 1938 के तहत धारा 41 और 45 Section 41 & 45 of Insurance Act 1938

41.(1) No person shall allow or offer to allow, either directly or indirectly, as an inducement to any person to take or renew or continue an insurance in respect of any kind of risk relating to lives or property in India, any rebate of the whole or part of the commission payable or any rebate of the premium shown on the policy, nor shall any person taking out or renewing or continuing a policy accept any rebate, except such rebate as may be allowed in accordance with the published prospectuses or tables of the insurer

Provided that acceptance by an insurance agent of commission in connection with a policy of life insurance taken out by himself on his own life shall not be deemed to be acceptance of a rebate of premium within the meaning of this sub-section if at the time of such acceptance the insurance agent satisfies the prescribed conditions establishing that he is a bona fide insurance agent employed by the insurer.

- 41(1) ಪ್ರಕಟಣೆ ಮಾಡಲ್ಪಟ್ಟ ಪ್ರಾಸ್ಪೆಕ್ಟ್ಗಳ ಅಥವಾ ವಿಮೆಗಾರನ ಕೋಷ್ಟಕಗಳಿಗೆ ಅನುಸಾರ ಅನುಮತಿ ಮಾಡಬಹುದಾದ ಅಂತಹ ರಿಯಾಯಿತಿಯನ್ನು ಹೊರತುಪಡಿಸಿ, ಯಾವುದೇ ವ್ಯಕ್ತಿಯು ಇತರೆ ರಿಯಾಯಿಗೆ ಪಾಲಿಸಿಯನ್ನು ಪಡೆದುಕೊಳ್ಳುವ ಅಥವಾ ನವೀಕರಿಸುವ ಅಥವಾ ಮುಂದುವರೆಸುವ ಪ್ರಕ್ರಿಯೆಯಲ್ಲಿ ಅವಕಾಶ ನೀಡುವಂತಿಲ್ಲ, ಯಾವುದೇ ವ್ಯಕ್ತಿಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ಯಾವುದೇ ವ್ಯಕ್ತಿಗೆ ಪ್ರೇರಣೆಯಂತೆ ಭಾರತದಲ್ಲಿನ ಆಸ್ತಿಪಾಸ್ತಿ ಅಥವಾ ಜೀವನಕ್ಕೆ ಸಂಬಂಧಿಸಿದಂತಹ, ಯಾವುದೇ ರೀತಿಯ ಅಪಾಯಕ್ಕೆ ಸಂಬಂಧಿಸಿದಂತೆ, ಯಾವುದೇ ಪೂರ್ಣ ರಿಯಾಯಿತಿ ಅಥವಾ ಕಮಿಶನ್ ಪಾವತಿಸಬೇಕಾದ ಯಾವುದೇ ರಿಯಾಯಿತಿಗೆ ಸಂಬಂಧಿಸಿದಂತಹ ವಿಮೆಯನ್ನು ಪಡೆಯಲು ಅಥವಾ ನವೀಕರಿಸಲು ಅಥವಾ ಮುಂದುವರೆಸಲು ಯಾವುದೇ ವ್ಯಕ್ತಿಯು ಅನುಮತಿಸುವಂತಿಲ್ಲ ಅಥವಾ ಅವಕಾಶ ನೀಡುವಂತಿಲ್ಲ.
- ಆಯೋಗದ ವಿಮಾ ಏಜೆಂಟ್ನ ಸ್ವಂತ ಜೀವನಕ್ಕಾಗಿ ಅವನ ಮೂಲಕವೇ ತೆಗೆದ ಜೀವ ವಿಮೆಯ ನೀತಿಗೆ ಸಂಬಂಧಿಸಿದಂತೆ ಆತನ ಮೂಲಕದ ಸ್ವೀಕರಣೆಯ, ಇಂತಹ ಸ್ವೀಕರಣೆಯ ಸಂದರ್ಭದಲ್ಲಿ ವಿಮಾ ಏಜೆಂಟ್ ತಾನೊಬ್ಬ ವಿಮಾಗಾರನ ಮೂಲಕ ನೇಮಿಸಲ್ಪಟ್ಟ ವಿಶ್ವಾಸಾರ್ಹ ವಿಮಾ ಏಜೆಂಟ್ ಎಂದು ನೆಲೆಗೊಳಿಸುವ ಮೂಲಕ ನಿಗದಿತ ನಿಯಮಗಳನ್ನು ಪೂರೈಸಿದ್ದರೆ, ಈ ಉಪ–ವಿಭಾಗದ ಅಡಿಯಲ್ಲಿ ಇದು ಪ್ರೀಮಿಯಂನ ರಿಯಾಯಿತಿಯ ಸ್ವೀಕರಣೆ ಆಗುವುದಿಲ್ಲ ಎಂದು ಪರಿಗಣಿಸಲ್ಪಡುವುದಿಲ್ಲ ಎಂಬುವುದನ್ನು ಒದಗಿಸಿದ್ದ ಪಕ್ಷದಲ್ಲಿ.
- (2) Any person making default in complying with the provisions of this section shall be liable for a penalty which may extend to ten lakh rupees.
- (2) ಈ ವಿಭಾಗದ ನಿಬಂಧನೆಗಳೊಂದಿಗಿನ ಅನುಸರಣೆಯಲ್ಲಿ ಯಾವುದೇ ವ್ಯಕ್ತಿಯು ವಿಫಲತೆ ಹೊಂದಿದರೆ ಒಂದು ಲಕ್ಷದಷ್ಟು ವಿಸ್ತರಿಸಬಹುದಾದ ದಂಡಕ್ಕೆ ಅವನು ಹೊಣೆಗಾರನಾಗಲ್ಪಡಬಹುದು.
- 45.(1) No policy of life insurance shall be called in question on any ground whatsoever after the expiry of three years from the date of the policy, i.e., from the date of issuance of the policy or the date of commencement of risk or the date of revival of the policy or the date of the rider to the policy, whichever is later
- 45 (1) ನಿಯಮಾವಳಿಯ ನಂತರದ ಮೂರು ವರ್ಷಗಳ ಪಾಯಿದೆಯ ನಂತರ ಜೀವ ವಿಮೆಯ ಪಾಲಿಸಿಯನ್ನು ಯಾವುದೇ ನೆಲೆಯ ಮೇಲೆ ಪ್ರಶ್ನಿಸುವಂತಿಲ್ಲ, ಅಂದರೆ., ಪಾಲಿಸಿಯನ್ನು ನೀಡಲಾದ ದಿನಾಂಕದಿಂದ ಅಥವಾ ಅಪಾಯದ ಪ್ರಾರಂಭದ ದಿನಾಂಕದಿಂದ ಅಥವಾ ಪಾಲಿಸಿಯ ಮರುನವೀಕರಣ ದಿನಾಂಕದಿಂದ ಅಥವಾ ಪಾಲಿಸಿಗೆ ರೈಡರ್ ದಿನಾಂಕದಿಂದ ಮೂರು ವರ್ಷಗಳ ನಂತರ, ಇವುಗಳಲ್ಲಿ ಯಾವುದು ನಂತರದ್ನೋ ಅದರ ಆಧಾರದ ಮೇಲೆ ಪಾಲಿಸಿಯನ್ನು ಪ್ರಶ್ನಿಸುವಂತಿಲ್ಲ.
- (2) A policy of life insurance may be called in question at any time within three years from the date of issuance of the policy or the date of commencement of risk or the date of revival of the policy or the date of the rider to the policy, whichever is later, on the ground of fraud

Provided that the insurer shall have to communicate in writing to the insured or the legal representatives or nominees or assignees of the insured the grounds and materials on which such decision is based.

- (2) ಪಾಲಿಸಿಯನ್ನು ನೀಡಲಾದ ದಿನಾಂಕದಿಂದ ಅಥವಾ ಅಪಾಯದ ಪ್ರಾರಂಭೀಕರಣ ದಿನಾಂಕದಿಂದ ಅಥವಾ ಪಾಲಿಸಿಯ ಮರುನವೀಕರಣ ದಿನಾಂಕದಿಂದ ಅಥವಾ ಪಾಲಿಸಿಗೆ ರೈಡರ್ ದಿನಾಂಕದಿಂದ ಮೂರು ವರ್ಷಗಳ ಒಳಗೆ, ಇವುಗಳಲ್ಲಿ ಯಾವುದು ನಂತರದ್ದೋ, ವಂಚನೆಯ ನೆಲೆಯ ಮೇಲೆ ಯಾವುದೇ ಸಮಯದಲ್ಲಿ ಮೂರು ವರ್ಷಗಳ ಒಳಗೆ ಜೀವ ವಿವೆಯ ಪಾಲಿಸಿಯನ್ನು ಯಾವುದೇ ಸಮಯದಲ್ಲಿ ಪಶಿಸಬಹುದು.
- ್ರತ್ನ ವಿಮೆಗಾರನು ವಿಮೆದಾರನಿಗೆ ಅಥವಾ ವಿವೆುದಾರನ ಕಾನೂನು ಪ್ರತಿನಿಧಿ ಅಥವಾ ನಾಮನಿರ್ದೇಶಕ ಅಥವಾ ನಿಯೋಜಕನಿಗೆ ಬರವಣಿಗೆ ರೂಪದಲ್ಲಿ ಯಾವ ಆಧಾರದಲ್ಲಿ ಮತ್ತು ವಿಷಯದಲ್ಲಿ ಇಂತಹ ನಿರ್ಧಾರವ ನ್ನು ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಸಂವಹಿಸಬೇಕು ಎಂಬುದನ್ನು ಒದಗಿಸಿದ್ದ ಪಕ್ಷದಲ್ಲಿ.
- (3) Notwithstanding anything contained in sub-section (2), no insurer shall repudiate a life insurance policy on the ground of fraud if the insured can prove that the misstatement of or suppression of a material fact was true to the best of his knowledge and belief or that there was no deliberate intention to suppress the fact or that such mis-statement of or suppression of a material fact are within the knowledge of the insurer:
- Provided that in case of fraud, the onus of disproving lies upon the beneficiaries, in case the policyholder is not alive
- (3) ಆದಾಗ್ಯೂ ಉಪ–ಸೆಕ್ಷನ್ (೨) ಹೊಂದಿರುವ ಯಾವುದೇ ವಿಷಯಕ್ಕೆ ವಿರುದ್ಧವಾಗಿರುವಾಗ, ವಿಮೆ ಮಾಡಿಸಿಕೊಂಡವನು ತನ್ನ ಅರಿವು ಮತ್ತು ನಂಬಿಕೆಯ ಅತ್ಯುತ್ತಮಕ್ಕೆ ವಾಸ್ತವಿಕತೆಯ ತಪ್ಪು ಹೇಳಿಕೆ ಅಥವಾ ನಿಗ್ರಹವು ನಿಜವೆಂದು ಸಾಬೀತು ಮಾಡಿದರೆ ಅಥವಾ ವಾಸ್ತವವನ್ನು ನಿಗ್ರಹಿಸಲು ಯಾವುದೇ ಉದ್ದೇಶಮೂರ್ವಕ ಉದ್ದೇಶವಿಲ್ಲ ಅಥವಾ ವಾಸ್ತವಿಕತೆಯ ಇಂತಹ ತಪ್ಪು–ಹೇಳಿಕೆ ಅಥವಾ ನಿಗ್ರಹವು ವಿಮೆಗಾರನ ಅರಿವಿನ ಒಳಗಿದೆ ಎಂಬುವುದನ್ನು ಸಾಬೀತು ಮಾಡಿದರೆ ವಂಚನೆಯ ನೆಲೆಯ ಮೇಲೆ ಯಾವುದೇ ವಿಮೆದಾರನು ಜೀವ ವಿಮೆ ಪಾಲಿಸಿಯನ್ನು ತಿರಸ್ಕರಿಸುವಂತಿಲ್ಲ. ವಂಚನೆಯ ಪ್ರಕರಣದಲ್ಲಿ, ಪಾಲಿಸಿ ಹೊಂದಿರುವಾತ ಜೀವಂತವಾಗಿಲ್ಲದ ಪಕ್ಷದಲ್ಲಿ, ಸುಳ್ಳನ್ನು ಅಲ್ಲಗೆಳೆಯುವಂತಹ ಹೊಣೆ ಫಲಾನುಭವಿಗಳ ಮೇಲಿರುತ್ತದೆ ಎಂಬುದನ್ನು ಒದಗಿಸಿದ್ದ ಪಕ್ಷದಲ್ಲಿ
- (4) A policy of life insurance may be called in question at any time within three years from the date of issuance of the policy or the date of commencement of risk or the date of revival of the policy or the date of the rider to the policy, whichever is later, on the ground that any statement of or suppression of a fact material to the expectancy of the life of the insured was incorrectly made in the proposal or other document on the basis of which the policy was issued or revived or rider issued: Provided that the insurer shall have to communicate in writing to the insured or the legal representatives or nominees or assignees of the insured the grounds and materials on which such decision to repudiate the policy of life insurance is based:

Provided further that in case of repudiation of the policy on the ground of misstatement or suppression of a material fact, and not on the ground of fraud, the premiums collected on the policy till the date of repudiation shall be paid to the insured or the legal representatives or nominees or assignees of the insured within a period of ninety days from the date of such repudiation.

- (4) ವಿಮೆ ಹೊಂದಿದವನ ಜೀವನದ ನಿರೀಕ್ಷೆಗೆ ವಾಸ್ತವಾಂಶದ ಯಾವುದೇ ಹೇಳಿಕೆ ಅಥವಾ ನಿಗ್ರಹವನ್ನು ಪ್ರಸ್ತಾಪನೆಯಲ್ಲಿ ಅಥವಾ ಇತರೆ ದಸ್ತಾಪೇಜಿನಲ್ಲಿ ತಪ್ಪಾಗಿ ಮಾಡಲಾಗಿದ್ದು ಮತ್ತು ಇದರ ಆಧಾರದ ಮೇಲೆ ಪಾಲಿಸಿಯನ್ನು ನೀಡಲಾಗಿದೆ ಅಥವಾ ಮರುನವೀಕರಿಸಲಾಗಿದೆ ಅಥವಾ ರೈಡರ್ ನೀಡಲಾಗಿದೆ ಎಂಬ ಆಧಾರದ ಮೇಲೆ ಜೀವ ವಿಮೆಯ ಪಾಲಿಸಿಯನ್ನು ಯಾವುದೇ ಸಮಯದಲ್ಲಿ ಪಾಲಿಸಿಯನ್ನು ನೀಡಲಾದ ದಿನಾಂಕದಿಂದ ಅಥವಾ ಅಪಾಯದ ಪ್ರಾರಂಭೀಕರಣ ದಿನಾಂಕದಿಂದ ಅಥವಾ ಪಾಲಿಸಿಯ ಮರುನವೀಕರಣ ದಿನಾಂಕದಿಂದ ಅಥವಾ ಪಾಲಿಸಿಗೆ ರೈಡರ್ ದಿನಾಂಕದಿಂದ ಮೂರು ವರ್ಷಗಳ ಒಳಗೆ, ಇವುಗಳಲ್ಲಿ ಯಾವುದು ನಂತರದ್ದೋ ಅದನ್ನು, ಮೂರು ವರ್ಷಗಳ ಒಳಗೆ ಪ್ರಶ್ನಿಸಬಹುದು.
- ವಿಮೆಗಾರನು ವಿಮೆದಾರನಿಗೆ ಅಥವಾ ವಿಮೆದಾರನ ಕಾನೂನು ಪ್ರತಿನಿಧಿ ಅಥವಾ ನಾಮನಿರ್ದೇಶಕ ಅಥವಾ ನಿಯೋಜಕನಿಗೆ ಬರವಣಿಗೆ ರೂಪದಲ್ಲಿ ಯಾವ ಆಧಾರದಲ್ಲಿ ಮತ್ತು ವಿಷಯದಲ್ಲಿ ಜೀವ ವಿಮೆಯ ಪಾಲಿಸಿಯನ್ನು ತಿರಸ್ಯರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಸಂವಹಿಸಬೇಕು ಎಂಬುದನ್ನು ಒದಗಿಸಿದ್ದ ಪಕ್ಷದಲ್ಲಿ:
- ವಾಸ್ತವಾಂಶದ ತಮ್ಮ ಹೇಳಿಕೆ ಅಥವಾ ನಿಗ್ರಹದ ಆಧಾರದ ಮೇಲೆ, ಮತ್ತು ವಂಚನೆಯ ಆಧಾರದ ಮೇಲೆ ಅಲ್ಲದ, ಪಾಲಿಸಿಯ ತಿರಸ್ಕರಣೆಯ ಸನ್ಮಿವೇಶದಲ್ಲಿ, ಪಾಲಿಸಿ ಮೇಲೆ ತಿರಸ್ಕರಣೆಯ ದಿನಾಂಕದ ತನಕ ಸಂಗ್ರಹಿಸಲಾದ ಪ್ರೀಮಿಯಂಗಳನ್ನು ವಿಮೆ ಹೊಂದಿರುವವನಿಗೆ ಅಥವಾ ವಿಮೆದಾರನ ಕಾನೂನು ಪ್ರತಿನಿಧಿ ಅಥವಾ ನಾಮನಿರ್ದೇಶಕ ಅಥವಾ ನಿಯೋಜಕನಿಗೆ ಇಂತಹ ತಿರಸ್ಕರಣೆಯ ದಿನಾಂಕದ ತೊಂಬತ್ತು ದಿ ನಗಳ ಅವಧಿಯ ಒಳಗೆ ಪಾವತಿಸಲಾಗುತ್ತದೆ.
- (5) Nothing in this section shall prevent the insurer from calling for proof of age at any time if he is entitled to do so, and no policy shall be deemed to be called in question merely because the terms of the policy are adjusted on subsequent proof that the age of the life insured was incorrectly stated in the proposal. For a complete text of Section 45 please refer to Insurance Act, 1938 as amended from time to time
- (5) ಯಾವುದೇ ಸಮಯದಲ್ಲಿ ವಯಸ್ಸಿನ ಪುರಾವೆಗೆ ಸಂಬಂಧಿಸಿದಂತೆ ತಿಳಿದುಕೊಳ್ಳಲು ವಿಮೆಗಾರನು ಅಧಿಕಾರವನ್ನು ಹೊಂದಿದ್ದರೆ, ಈ ಸೆಕ್ಟನ್ನಲ್ಲಿರುವ ಯಾವುದೇ ವಿಷಯವು ತಡೆಯುವುದಿಲ್ಲ, ಪ್ರಸ್ತಾವ ನೆಯಲ್ಲಿ ಜೀವ ವಿಮೆ ಹೊಂದಿರುವಾತನ ಪ್ರಾಯವನ್ನು ತಪ್ಪಾಗಿ ಹೇಳಿರುವಂತಹ ನಂತರದ ಪುರಾವೆಯ ಮೇಲೆ ಪಾಲಿಸಿಯ ನಿಯಮಗಳನ್ನು ಸರಿಹೊಂದಿಸಿದ ಕೇವಲ ಕಾರಣಕ್ಕೆ ಯಾವುದೇ ಪಾಲಿಸಿಯನ್ನು ಪ್ರಶ್ನಿಸಲ್ಪಡುವ ಅವಕಾಶವು ಪರಿಗಣಿಸಲ್ಪಡುವುದಿಲ್ಲ.
- ಶಕ್ಷನ್ ೪೫ ರ ಸಂಪೂರ್ಣ ಪಠ್ಯಕ್ಕಾಗಿ ವಿಮೆ ಕಾಯಿದೆ, ೧೯೩೮ ಯನ್ನು ದಯವಿಟ್ಟು ನೋಡಿ, ಇದನ್ನು ಕಾಲದಿಂದ ಕಾಲಕ್ಕೆ ತಿದ್ದುಪಡಿ ಮಾಡಲಾಗಿದೆ.

ಮೃತ್ತು ಸಂಪರ್ಕಸಲ ಸೂಕ್ತವಾದ ಟೈಮಿಂಗ್ ಅನ್ನು ಟಿಕ್ ಮಾಡಿ sesse tick the suitable timings to contact you:  9 AM - 12 PM  12 PM - 4 PM  4 PM - 7 PM  stature* / thumb impression* of the life to be insured  Signature* / thumb impression* of the proposer (if different from the life to be insured)	NU				
nature*/ thumb impression* of the life to be insured  ವಿಷ ದಾರ್ಚಕಾಗಿಯ ಕೃಷ್ಣಿಯ ಹಿಡುಗಳಿಸಿದೆ. Thumb impression* of the proposer (if different from the life to be insured)  ಪ್ರಾಥವಣೆ ಹೊಳೆದೆಟ್ಟಿನ ಗೆಲವರಿ (ಈಗ ನಿರ್ದೇಶಕ ಭೆಗೆಯವರು  ಪ್ರಾಥವಣೆ ಹೊಳೆದೆಟ್ಟಿನ ಗೆಲವರಿ (ಈಗ ನಿರ್ದೇಶಕ ಭೆಗೆಯವರು  ಪ್ರಥವಣೆ ಮಾಡುವ ಪ್ರಕ್ರಿಯ ಮೂಲಕ ಘೋಷಣೆ (ದೇಶೀಯ ಭಾಷೆಯಲ್ಲಿ ಭರ್ತಿಮಾಡುವ ವ್ಯಕ್ತಿಯ ಮೂಲಕ ಘೋಷಣೆ (ದೇಶೀಯ ಭಾಷೆಯಲ್ಲಿ ಸಹಿ ಇದ್ದ ಸನ್ನಿವೇಶದಲ್ಲಿ, ಹೆಚ್ಚಿಟ್ಟಿನ ಗೆಲವುತು ಮತ್ತು/ಅಥವಾ ಪ್ರಸ್ತಾಪಕನ ಮೂಲಕ ಪ್ರಸ್ತಾಪನೆ ಭರ್ತಿಮಾಡಿಲ್ಲದ ಸನ್ನಿವೇಶದಲ್ಲಿ).  hereby declare that I have fully explained the contents of the proposal form to the life to be insured/proposer and that he/she has fully understood the same and ultifully recorded the enswers given by the life to be insured/proposer.  ಮಾರುವು ತೆಗೆದುಕೊಳ್ಳುವ ವೃತ್ತಿಗೆ/ಪ್ರಸ್ತಾಪಕನಿಗೆ ಪ್ರಸ್ತಾವನೆ ಸಮೂನೆಯಲ್ಲಿನ ವಿಷಯಗಳನ್ನು ಸಂಮೂಣದಾಗಿ ವಿವರಿಸಿದ್ದೇನೆ ಮತ್ತು ಅವನು/ಅವಳು ಇದರ ಬಗ್ಗೆ ಸಂಮೂಣವಾಗಿ ತೀರುಕೊಂಡಿದ್ದಾರೆ ಮತ್ತು ವಿಗೆಯಕೊಳ್ಳುವ ವೃತ್ತಿಗೆ/ಪ್ರಸ್ತಾಪಕನೆ ಮೂಲಕ ನೀಡಲಾದ ಉತ್ತರಗಳನ್ನು ನೀಡುಗಿ ನಾಡು ರೇಶರ್ಡ್ ಮಾಡಿಕೊಂಡಿದ್ದೇನೆ ಎಂದು ನಾನು ಇಲ್ಲಿ ಘೋಷಿಸುತ್ತೇನೆ. ಪ್ರಮಾಣಕರ್ತನ ಗುರುತಿನ ಹೆರಾವೆಯನ್ನು ಸೇರಿಸಿ.  ಹೊಂಡದಾರಾರನ ಹೆಸರು ಮತ್ತು ವಿಲಾಸ  Declarant's Name and Address  Enclose identity proof of the declarant.  ಪೊಡೆದಾಗು ಕಾರುಕೊಂಡಿದ್ದ ಪ್ರಕ್ರಿಸಿ ಪ್ರಮಾಣಕರ್ತನ ಗುರುತಿನ ಹೆರಾವೆಯನ್ನು ಸೇರಿಸಿ.  ಪೊಡೆದಾರಾರನ ಸಹಿ ಸಂಪರ್ಣಕರ್ಡ ಮೂಲಕರ್ಡ ಮಾಡಿಕೊಂಡಿದ್ದೇನೆ ಮಾಡಿಕೊಂಡಿದ್ದೇನೆ ಎಂದು ನಾನು ಇಲ್ಲ ಘೋಷಿಸುತ್ತೇನೆ. ಪ್ರಮಾಣಕರ್ತನ ಗುರುತಿನ ಹೆರಾವೆಯನ್ನು ಸೇರಿಸಿ.  Enclose identity proof of the declarant.  ಪೊಡೆದಾರಾರನ ಸಹಿಯ ಸಹಿ ವಿಲಾಸ ಕಾರಣಕರ್ಥ ಮಾಡಿಕೊಂಡಿದ್ದೇನೆ ಎಂದು ನಾನು ಇಲ್ಲಿ ಘೋಷಿಸುತ್ತೇನೆ. ಪ್ರಮಾಣಕರ್ತನ ಗುರುತಿನ ಹೆರಾವೆಯನ್ನು ಸೇರಿಸಿ.  ಹೊಂಡದಾರವರ ಸಹಿ ಸಹಿಯ ಸಹಿ					
Register of the life to be insured in the second ವೃತ್ತಿಯ ಹಿ./ಹೆಗ್ಬೆಟ್ಟ್ ಗಳುತು ( ರ್ಷ ವಿದ್ಯಾಪ್ತ ಗಾರ್ಡಿ) ಕ್ಷಾರ್ ರಿಗಿ ರಾಜ್ಯ ನಿರ್ದೇಶ್ ರಾಜ್ಯ ರಿಗಿ ರಾಜ್ಯ ರಿಗಿ ರಾಜ್ಯ ನಿರ್ದೇಶ್ ರಾಜ್ಯ ರಿಗಿ ರಾಜ್ಯ ನಿರ್ದೇಶ್ ರಾಜ್ಯ ರಿಗಿ ರಾಜ್ಯ ರಿಗೆ ರಾಜ್ಯ ರಿಗಿ ರಾಜ್ಯ ರಿಗಿ ರಾಜ್ಯ ರಿಗಿ ರಾಜ್ಯ ರಾಜ್ಯ ರಿಗಿ ರಾಜ್ಯ ರಾಜ್	ನಿಮ್ಮನ್ನು ಸಂಪರ್ಕಿಸಲು ಸೂಕ್ರವಾದ ಟೈಮಿಂಗ್ ಅನ್ನು ಟಿಕ್ ಮಾಡಿ lease tick the suitable timings to contact you:	The state of the s	12 PM - 4 PM	4 PM - 7 PM	
in a mediation of a specific proces (if different from the life to be insured) *  ಪ್ರಾತನ ಸಂಗ್ರಹವುದ್ದಿಸಿ ಗುರುತ (ಪರ ವಿಶ್ವ ಮಾಡುವ ಪ್ರಕ್ರಿಗಿತ ಬೇಕುವಿಡು ಮಾಡುವ ಪ್ರಕ್ರಿಗಿತ ಬೇಕುವಿಡುವ ಪ್ರಕ್ರಿಗೆ ಬೇಕುವಿಡುವ ಬೇಕುವಿಡುವ ಪ್ರಕ್ರಿಗೆ ಬೇಕುವಿಡುವ ಬೇಕುವ ಬೇಕುವ ಬೇಕುವಿಡುವ ಬೇಕುವಿಡುವ ಬೇಕುವ ಬೇಕುವಿಡುವ ಬೇಕುವ ಬೇ	20 Vo. 02	<b>*</b>	Signature* / th	umb improceion* of the property	
Declaration by the person filling in the form (In case of signature in vernacular language, thumb impression and/or in the proposal has not been filled in by the proposer). ನಮೂನೆಯಲ್ಲಿ ಭರ್ತಿಮಾಡುವ ವ್ಯಕ್ತಿಯ ಮೂಲಕ ಘೋಷಣೆ (ದೇಶೀಯ ಭಾಷೆಯಲ್ಲಿ ಸಹಿ ಇದ್ದ ಸನ್ನಿವೇಶದಲ್ಲಿ, ಹೆಚ್ಚೆಟ್ಟಿನ ಗುರುತು ಮತ್ತು/ಅಥವಾ ಪ್ರಸ್ತಾಪಕನ ಮೂಲಕ ಪ್ರಸ್ತಾವನೆ ಭರ್ತಿಮಾಡಿಲ್ಲದ ಸನ್ನಿವೇಶದಲ್ಲಿ). hereby declare that I have fully explained the contents of the proposal form to the life to be insured/proposer and that he/she has fully understood the same and ruthfully recorded the enswers given by the life to be insured/proposer. ಹಿಡುಗಳುವ ಪ್ರಕ್ರಿಗೆ ಪ್ರಸ್ತಾಪಕನ ಮೂಲಕ ನೀಡಲಾದ ಉತ್ತರಗಳನ್ನು ನಿಜವಾಗಿ ನಾನು ರೆಂಡ್ ಮಾಡಿಕೊಂಡಿದ್ದೇನೆ ಎಂದು ನಾನು ಇಲ್ಲಿ ಘೋಷಿಸುತ್ತೇನೆ. ಪ್ರಮಾಣಕರ್ತನ ಗುರುತಿನ ಮರಾವೆಯನ್ನು ಸೇರಿಸಿ. ಹಿಡುಗಳುವ ಪ್ರಕ್ರಿಸ್ತಪ್ರಪ್ರತಿಸುತ್ತವಾಗ ಮೂಲಕ ನೀಡಲಾದ ಉತ್ತರಗಳನ್ನು ನಿಜವಾಗಿ ನಾನು ರೆಂಡ್ ಮಾಡಿಕೊಂಡಿದ್ದೇನೆ ಎಂದು ನಾನು ಇಲ್ಲ ಘೋಷಿಸುತ್ತೇನೆ. ಪ್ರಮಾಣಕರ್ತನ ಗುರುತಿನ ಮರಾವೆಯನ್ನು ಸೇರಿಸಿ. ಹೋಷಣಾಕರನ ಹೆಸರು ಮತ್ತು ವಿಳಾಸ Enclose identity proof of the declarant. ಕೈಬರಹದ ಪ್ರಾದೇಶಿಕ ಭಾಷೆಯ ಘೋಷಣೆ Handwritten Vernacular Declaration    Pin Code	ವ ವಿಮೆ ಮಾಡಬೇಕಾಗಿರುವ ವ್ಯಕ್ತಿಯ ಸಹಿ/ಹೆಬ್ಬಿಟ್ಟಿನ ಗುರುತು ife:		(If different fr	om the life to be insured)	ನನಾಗಿದ್ದ
the proposal has not been filled in by the proposer). ನಮೂನೆಯಲ್ಲಿ ಭರ್ತಿಮಾಡುವ ವ್ಯಕ್ತಿಯ ಮೂಲಕ ಘೋಷಣೆ (ದೇಶೀಯ ಭಾಷೆಯಲ್ಲಿ ಸಹಿ ಇದ್ದ ಸನ್ನಿವೇಶದಲ್ಲಿ, ಹೆಚ್ಚೆಟ್ಟಿನ ಗುರುತು ಮತ್ತು/ಅಥವಾ ಪ್ರಸ್ತಾಪಕನ ಮೂಲಕ ಪ್ರಸ್ತಾವನೆ ಭರ್ತಿಮಾಡಿಲ್ಲದ ಸನ್ನಿವೇಶದಲ್ಲಿ). hereby declare that I have fully explained the contents of the proposal form to the life to be insured/proposer and that he/she has fully understood the same and uthfully recorded the answers given by the life to be insured/proposer. ಮೆಯನ್ನು ತೆಗೆದುಕೊಳ್ಳುವ ವೃಕ್ತಿಗೆ ಸ್ಪಷ್ಟಾಪಕನಿಗೆ ಪ್ರಸ್ತಾವನೆ ನಮೂನೆಯಲ್ಲಿನ ವಿಷಯಗಳನ್ನು ಸಂಪೂರ್ಣವಾಗಿ ವಿವರಿಸಿದ್ದೇನೆ ಮತ್ತು ಅವನು/ಅವಳು ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದಾರೆ ಮತ್ತು ಎರಡುಗಳನ್ನು ನೀವಾಗಿ ನಾನು ರೇಕಾರ್ಡ್ ಮಾಡಿಕೊಂಡಿದ್ದೇನೆ ಎಂದು ನಾನು ಇಲ್ಲಿ ಘೋಷಿಸುತ್ತೇನೆ. ಪ್ರಮಾಣಕರ್ತನ ಗುರುತಿನ ಮರಾವೆಯನ್ನು ಸೇರಿಸಿ.  ಘೋಷಣಾಕಾರನ ಹೆಸರು ಮತ್ತು ವಿಲಾಸ Declarant's Name and Address  Fin Code  Pin Code  Signature of declarant ಪೂರ್ಣ ಕಾರ್ಡಿಕಾರ್ ಸಲಹೆಗಾರನೆ/ಎಸ್ಪತಿಯ ಸಹಿ Handwritten Vernacular Declaration  Signature of Advisor ಸಲಹೆಗಾರನೆ/ಎಸ್ಪತಿಯ ಸಹಿ  Applied Venture between Dabut Invest Copp and Airy International Helding Limited  Aviva Life Insurance Company India Ltd. Aviva Tower, Sector Road, Opp. Golf Course, DLF Phase-V, Sector 43, Gurgaon 122 003 Haryana Registered Office: 2nd Floor Praksahdsep Building 7 Tolstoy Marg New Delhi 110 001	DD MM YYYY <sub>gg</sub>		Date:	Place:	57
ನಮೂನೆಯಲ್ಲಿ ಭರ್ತಿಮಾಡುವ ವ್ಯಕ್ತಿಯ ಮೂಲಕ ಘೋಷಣೆ (ದೇಶೀಯ ಭಾಷೆಯಲ್ಲಿ ಸಹಿ ಇದ್ದ ಸನ್ನಿವೇಶದಲ್ಲಿ, ಹೆಚ್ಚೆಟ್ಟಿನ ಗುರುತು ಮತ್ತು/ಅಥವಾ ಪ್ರಸ್ತಾಪಕನ ಮೂಲಕ ಪ್ರಸ್ತಾವನೆ ಭರ್ತಿಮಾಡಿಲ್ಲದ ಸನ್ನಿವೇಶದಲ್ಲಿ).  hereby declare that I have fully explained the contents of the proposal form to the life to be insured/proposer and that he/she has fully understood the same and ruthfully recorded the answers given by the life to be insured/proposer.  ಮೆಯನ್ನು ತೆಗೆದುಕೊಳ್ಳುವ ವ್ಯಕ್ತಿಗೆ/ಪ್ರಸ್ತಾಪಕನೆಗೆ ಪ್ರಸ್ತಾವನೆ ನಮೂನೆಯಲ್ಲಿನ ವಿಷಯಗಳನ್ನು ಸಂಪೂರ್ಣವಾಗಿ ವಿವರಿಸಿದ್ದೇನೆ ಮತ್ತು ಅವನು/ಅವಳು ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದರೆ ಮತ್ತು ಖರೆಗೆದುಕೊಳ್ಳುವ ವ್ಯಕ್ತಿ/ಪ್ರಸ್ತಾಪಕನೆ ಮೂಲಕ ನೀಡಲಾದ ಉತ್ತರಗಳನ್ನು ನಿಜವಾಗಿ ನಾನು ರೆಕಾರ್ಡ್ ಮಾಡಿಕೊಂಡಿದ್ದೇನೆ ಎಂದು ನಾನು ಇಲ್ಲಿ ಘೋಷಿಸುತ್ತೇನೆ. ಪ್ರಮಾಣಕರ್ತನ ಗುರುತಿನ ಮರಾವೆಯನ್ನು ಸೇರಿಸಿ.  ಘೋಷಣಾಕಾರನ ಹೆಸರು ಮತ್ತು ವಿಲಾಸ  Declarant's Name and Address    Pin Code	Declaration by the person filling in	the form (in case of signature in	vernacular lan	guage, thumb impression and/o	r In
hereby declare that I have fully explained the contents of the proposal form to the life to be insured/proposer and that he/she has fully understood the same and ruthfully recorded the answers given by the life to be insured/proposer.  வில்லிலி சிரியில்லிலி கிரியில்லிலி கிரியிலில்லி கிரியிலில்லி கிரியிலில்லி கிரியிலில்லி கிரியிலில்லி கிரியிலில்லி கிரியில்லில் கிரியிலில்லி கிரியிலில்லி கிரியிலில் கிரியிலில்லி கிரியிலில்லி கிரியிலில்லி கிரியிலில்லி கிரியிலில்லில் கிரியியில்லில் கிரியிலில்லில் கிரியிலில்லில் கிரியிலில்லில் கிரியில்லில் கிரியிலில்லில் கிரியில்லில் கிரியில் கிரியி	ನಮೂನೆಯಲ್ಲಿ ಭರ್ತಿಮಾಡುವ ವ್ಯಕ್ತಿಯ ಮೂಲಕ ಘೋಣ	ಷಣೆ	೧೮ಕ ಸಕ್ತಾನನೆ ೪	ನ <b>ರ್ತಿಮಾಡಿಲ್ಲರ ಸನಿವೇಶದ</b> ಳಿತಿ	
ುಮೆಯನ್ನು ತೆಗೆದುಕೊಳ್ಳುವ ವೃಕ್ತಿಗೆ/ಪ್ರಸ್ತಾಪಕನಿಗೆ ಪ್ರಸ್ತಾವನೆ ನಮೂನೆಯಲ್ಲಿನ ವಿಷಯಗಳನ್ನು ಸಂಪೂರ್ಣವಾಗಿ ವಿವರಿಸಿದ್ದೇನೆ ಮತ್ತು ಅವನು/ಅವಳು ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದಾರೆ ಮತ್ತು ವಿ ಗೆಗೆದುಕೊಳ್ಳುವ ವೃಕ್ತಿ/ಪ್ರಸ್ತಾಪಕನ ಮೂಲಕ ನೀಡಲಾದ ಉತ್ತರಗಳನ್ನು ನಿಜವಾಗಿ ನಾನು ರೆಕಾರ್ಡ್ ಮಾಡಿಕೊಂಡಿದ್ದೇನೆ ಎಂದು ನಾನು ಇಲ್ಲಿ ಘೋಷಿಸುತ್ತೇನೆ. ಪ್ರಮಾಣಕರ್ತನ ಗುರುತಿನ ಪುರಾವೆಯನ್ನು ಸೇರಿಸಿ.  ಘೋಷಣಾಕಾರನ ಹೆಸರು ಮತ್ತು ವಿಳಾಸ  Declarant's Name and Address    Pin Code	hereby declare that I have fully explained the contents of	the proposal form to the life to be insured/	NR 397	2007/2 T	d I h
ಘೋಷಣಾಕಾರನ ಹೆಸರು ಮತ್ತು ವಿಳಾಸ Enclose identity proof of the declarant.  Per Code   Pin Code   Signature of declarant ಘೋಷಣಾಕಾರನ ಸಹಿ ಸಲಹೆಗಾರನ/ವಿಸ್ತ್ರಾಯ ಸಹಿ ವಿಮಗೊಳಗೊಳ್ಳಬೇಕಾದವನ/ಪ್ರಸ್ತ್ರಾವನಾದಾರನ ಸಹಿ ಸಲಹೆಗಾರನ/ವಿಸ್ತ್ರಾಯ ಸಹಿ ವಿಮಗೊಳಗೊಳ್ಳಬೇಕಾದವನ/ಪ್ರಸ್ತ್ರಾವನಾದಾರನ ಸಹಿ Ajoint Venture between Dabur Invest Comp and Aviva International Holding Limited  Aviva Life Insurance Company India Ltd. Aviva Tower, Sector Road, Opp. Golf Course, DLF Phase-V, Sector 43, Gurgaon 122 003 Haryana Registered Office: 2nd Floor Prakeahdeep Building 7 Tolstoy Marg New Delhi 110 001	ನಿಮೆಯನ್ನು ತೆಗೆದುಕೊಳ್ಳುವ ವ್ಯಕ್ತಿಗೆ/ಪ್ರಸ್ತಾಪಕನಿಗೆ ಪ್ರಸ್ತಾವನೆ ನಮೂನೆಯಲ್ಲಿ	್ತನ ವಿಷಯಗಳನ್ನು ಸಂಪೂರ್ಣವಾಗಿ ವಿವರಿಸಿದ್ದೇನೆ ಮತ್ತು	್ತ ಅವನು/ಅವಳು ಇದರ	ರ ಬಗ್ಗೆ ಸಂಪೂರ್ಣಾವಾಗಿ ತಿಳಿದುಕೊಂಡಿದ್ದಾರೆ ಮತ್ತು	ವಿವೆ:
Declarant's Name and Address Handwritten Vernacular Declaration  Pin Code   Pin Code   Signature of declarant 歌い。 Signature of Advisor 水色能のである。 おいましまでは、 Signature of Advisor 水色能のである。 おいましまでは、 Signature of Advisor 水色能のである。 おいましまでは、 Ajoint Venture between Dabur Invest Corp and Ariva International Holding Limited  Aviva Life Insurance Company India Ltd. Aviva Tower, Sector Road, Opp. Golf Course, DLF Phase-V, Sector 43, Gurgaon 122 003 Haryana Registered Office: 2nd Floor Prakeahdeep Building 7 Tolstoy Marg New Delhi 110 001	ಗೆಗೆದುಕೊಳ್ಳುವ ವ್ಯಕ್ತಿ∕ಪ್ರಸ್ತಾಪಕನ ಮೂಲಕ ನೀಡಲಾದ ಉತ್ತರಗಳನ್ನು ನಿಜಃ	ಾಗಿ ನಾನು ರೆಕಾರ್ಡ್ ಮಾಡಿಕೊಂಡಿದ್ದೇನೆ ಎಂದು ನಾನು	ಇಲ್ಲಿ ಘೋಷಿಸುತ್ತೇನೆ.	ಪ್ರಮಾಣಕರ್ತನ ಗುರುತಿನ ಮರಾವೆಯನ್ನು ಸೇರಿಸಿ.	
Signature of declarant Signature of Advisor Signature of life to be insured/proposer ಘೋಷಣಾಕಾರನ ಸಹಿ ಸಲಹೆಗಾರನ/ಎಸ್ಪ್ ಪಿಯ ಸಹಿ ವಿಮೆಗೊಳಗೊಳ್ಳಬೇಕಾದವನ/ಪ್ರಸ್ತಾವನಾದಾರನ ಸಹಿ A joint Venture between Dabur Invest Compand Aviva International Holding Limited  Aviva Life Insurance Company India Ltd. Aviva Tower, Sector Road, Opp. Golf Course, DLF Phase-V, Sector 43, Gurgaon 122 003 Haryana Registered Office: 2nd Floor Prakashdeep Building 7 Tolstoy Marg New Delhi 110 001	ಘೋಷಣಾಕಾರನ ಹೆಸರು ಮತ್ತು ವಿಳಾಸ Declarant's Name and Address	Enclose identity proof of the	declarant		
Signature of declarant Signature of Advisor Signature of life to be insured/proposer ಘೋಷಣಾಕಾರನ ಸಹಿ ಸಲಹೆಗಾರನ/ಎಸ್ಪ್ ಪಿಯ ಸಹಿ ವಿಮೆಗೊಳಗೊಳ್ಳಬೇಕಾದವನ/ಪ್ರಸ್ತಾವನಾದಾರನ ಸಹಿ A joint Venture between Dabur Invest Compand Aviva International Holding Limited  Aviva Life Insurance Company India Ltd. Aviva Tower, Sector Road, Opp. Golf Course, DLF Phase-V, Sector 43, Gurgaon 122 003 Haryana Registered Office: 2nd Floor Prakashdeep Building 7 Tolstoy Marg New Delhi 110 001	\$10.000 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (19.00 (				
Signature of declarant Signature of Advisor Signature of life to be insured/proposer ಘೋಷಣಾಕಾರನ ಸಹಿ ಸಲಹೆಗಾರನ/ಎಸ್ಪ್ ಪಿಯ ಸಹಿ ವಿಮೆಗೊಳಗೊಳ್ಳಬೇಕಾದವನ/ಪ್ರಸ್ತಾವನಾದಾರನ ಸಹಿ A joint Venture between Dabur Invest Compand Aviva International Holding Limited  Aviva Life Insurance Company India Ltd. Aviva Tower, Sector Road, Opp. Golf Course, DLF Phase-V, Sector 43, Gurgaon 122 003 Haryana Registered Office: 2nd Floor Prakashdeep Building 7 Tolstoy Marg New Delhi 110 001					
nice is the subject matter of the solicitation. A joint Venture between Dabur Invest Corp and Aviva International Holding Limited  Aviva Life Insurance Company India Ltd. Aviva Tower, Sector Road, Opp. Golf Course, DLF Phase-V, Sector 43, Gurgaon 122 003 Haryana  Registered Office: 2nd Floor Prakashdeep Building 7 Tolstoy Marg New Delhi 110 001	Pin Code				
Registered Office: 2nd Floor Prakeshdeep Building 7 Tolstoy Marg New Delhi 110 001	A joint Venture between Dabur In		N = B1	40.0	
SPANNULIAN, 2016.				5	
				SP/NNU/Jan, 20	15, Vi